

ವಿಪಶ್ಯನ VIPASSANA



ವಾರ್ತೆ VARTE

ಕನ್ನಡ ಮಾಸಪತ್ರಿಕೆ, 10 ಸೆಪ್ಟೆಂಬರ್ 2017, ಬೆಂಗಳೂರು, ಸಂಮಂಡ 3, ಸಂಚಿಕೆ 5, ಪುಟಗಳು-4. ಸಂಪಾದಕರು : ಜಿ.ಟಿ.ಗೋಪಿಂದಪ್ಪ
Kannada monthly, 10 September 2017, Bangalore, Vol. 3, No.5, Pages-4, KARKAN2015/68727 Editor: G.T. Govindappa.

ಚಂದ: ವಾರ್ಷಿಕ ರೂ. 30, ಆಜೀವ : ರೂ. 500.

ಪ್ರಕಾಶನ: ಕರ್ನಾಟಕ ವಿಪಶ್ಯನ ಪ್ರಚಾರ ಸಮಿತಿ ಟ್ರಸ್ಟ್

Subscription :Annual Rs. 30; Life : Rs. 500/-

Published by: Karnataka Vipassana Prachara Samiti Trust.

ಧಮ್ಮ ಪದಗಳು

ಉಚ್ಯಾನವರ್ತೋ ಸತೀಮಾತೋ ಸುಚಿಕರ್ಮಸ್
ನಿಸಮ್ಮಾರಿನೋ; ಸನ್ಯಾಸಸ್ ಚ ಧಮ್ಮಜೀವಿನೋ
ಅಪ್ಪಮತ್ಸ್ಯ ಯಸೋಭಿವಡ್ಡಿ.

ಪ್ರಯತ್ನಪರನೂ, ಸ್ತುತಿವಂತನೂ, ಸತ್ಯಾರ್ಥ ಮಾಡುವವನೂ, ಸಂಯಮ ಶೀಲನೂ,
ವಿವೇಚನಾಶಾಲಿಯೂ ಮತ್ತು ಧರ್ಮಕ್ಕೆ ಅನುಗುಣವಾದ ಜೀವನ ಸಚೇತನವನ ಯಶಸ್ವಿ ಸದಾ
ಬೇಳಿಯುತ್ತಿರುತ್ತದೆ.

ಧಮ್ಮ ಪದ - 24, ಅಪ್ಪಮಾಡವಗ್ಗೆ

ಹಳೆಯ ವಿದ್ಯಾರ್ಥಿಗಳಿಗೆ ಧಮ್ಮ ಸ್ಮಾರ್ತಿಯ ಮಾತುಗಳು ಫ್ರಾನ್ ಆಚಾರ್ಯ ಎಸ್.ಎನ್. ಗೋಯಂಕ (1924-2013)

(ಅಕ್ಟೋಬರ್ 2016 ರ ಇಂಗ್ಲಿಷ್ ವಿಪಶ್ಯನ ವಾರ್ತಾಪತ್ರದಲ್ಲಿ ಪ್ರಕಟವಾದ
ಲೇಖನದ ಕನ್ನಡಾನುವಾದ)

ಸೆಪ್ಟೆಂಬರ್ 29, ಮಾಜ್ ಗೋಯಂಕಾಜಿಯವರ ನಿಧನದ ನಾಲ್ಕನೇ ವಾರ್ಷಿಕ
ದಿನವಾಗಿದೆ. ಇಡೀ ವಿಪಶ್ಯನ ಕುಟುಂಬ ಅವರಿಗೆ ಅಗಾಧವಾದ ಕೃತ್ಯಾತ್ಮಕಗಳನ್ನು
ಸಲ್ಲಿಸುತ್ತದೆ. ಬನ್ನಿ, ಈ ಸಂದರ್ಭದಲ್ಲಿ ಮತ್ತೊಮ್ಮೆ ಅವರ ಗಾಹನವಾದ
ಸೂಕ್ತಿಕಾರ್ಯ ಸುಭಾಗಳನ್ನು ಓದುವುದರ ಮುಖೇಯ ಅವರಿಗೆ ನಮ್ಮ ಅಂತರಾಳದ
ಗೌರವ ಸಲ್ಲಿಸೋಣ. ಧಮ್ಮ ಮಾರ್ಗದಲ್ಲಿ ನಡೆಯುವ ನಮ್ಮ ಪ್ರಯತ್ನದಲ್ಲಿ ಈ
ಮಾತುಗಳ ನಮಗೆ ಸಹಾಯ ಮಾಡುತ್ತವೆ. ಗುರುಜಿಯವರ ಮಾರ್ಗದರ್ಶನದಂತೆ
ನಮ್ಮ ಧ್ಯಾನದ ಅಭ್ಯಾಸವನ್ನು ಆಶ್ಚರ್ಯಾಯ್ಯಾವುದೇ ನಾವು ನಮ್ಮ ಆಚಾರ್ಯರಿಗೆ
ಸಲ್ಲಿಸುವ ನಿಜವಾದ ಗೌರವ.

ಜನವರಿ 4, 2004. ದಿನಲ್.

ಶ್ರೀತಿಯ ವಿದ್ಯಾರ್ಥಿಗಳೇ!

ಧ್ಯಾನದ ಅಭ್ಯಾಸವನ್ನು (ಸಾಧನೆಯನ್ನು) ನಿಜವಾಗಿ ನಿಮ್ಮ ಜೀವನದಲ್ಲಿ
ಅಳವಡಿಸುತ್ತಾಳ್ಲು ಎರಡು ಅಂಶಗಳು ಬಹಳ ಮುಖ್ಯ, ಒಂದು ಅಂಶವೆಂದರೆ,
ವಿಪಶ್ಯನ ತಿಬಿರದಲ್ಲಿ ಈ ಧ್ಯಾನ ಕಲಿತದ್ದರಿಂದ ಅಥವಾ ಹಲವಾರು ವಿಪಶ್ಯನ ತಿಬಿರಗಳಲ್ಲಿ
ಭಾಗವಹಿಸಿ ಅಭ್ಯಾಸದಲ್ಲಿ ಪಕ್ಷವಾಗಿದ್ದೀರಿ. ಅದರ ಜೊತೆಗೆ ಮನಸೆ ಮರಳಿದ
ಮೇಲೆ ಪ್ರತಿನಿತ್ಯ ಬೆಳಗೆ ಮತ್ತು ಸಂಜೆ ಒಂದು ಗಂಟೆ ಧ್ಯಾನ ಮಾಡುವುದನ್ನು
ಮುಂದುವರಿಸುತ್ತಿರಿ. ಪ್ರತಿನಿತ್ಯ ಬೆಳಗೆ ಮತ್ತು ಸಂಜೆ ಧ್ಯಾನ ಮಾಡಿದ್ದರೆ, ಈ
ತಿಬಿರಗಳಿಂದ ನಿರೀಕ್ಷಿತ ಪ್ರಯೋಜನವನ್ನು ನೀವು ಪಡೆಯುವುದಲ್ಲ. ಆಗ ಈ
ಹತ್ತೆ ದಿನಗಳು ಕೇವಲ ನಿತ್ಯಾಚರಣೆಯಾಗಿ ಪರಿವರ್ತನೆಯಾಗುತ್ತವೆ.

ದೇಹಕ್ಕೆ ಶಕ್ತಿ ಬದಗಿಸಲು ಮತ್ತು ಅದನ್ನು ಆರೋಗ್ಯವಾಗಿಡಲು ದಿನದಲ್ಲಿ
ಎರಡು ಅಥವಾ ಮಾರು ಬಾರಿ ನೀವು ಅದಕ್ಕೆ ಆಹಾರ ಕೊಡುತ್ತಿರಿ. ಅದೇ ತರಹ ಮನಸ್ಸಿಗೂ ಸಹ ಮೋಷಣೆಯ ಅವಶ್ಯಕತೆಯಿದೆ. ಬೆಳಗೆ ಮೇತು ಸಂಜೆ
ನೀವು ಮಾಡುವ ಈ ಧ್ಯಾನ ಸಾಧನೆಯೇ ಮನಸ್ಸನ್ನು ಆರೋಗ್ಯವಾಗಿಡುವೆ ಮತ್ತು
ಬಲಗೊಳಿಸುವ ಆಹಾರ. ಈ ಆಹಾರ ಇಲ್ಲಿದಿರ್ದ ಮನಸ್ಸ ದುರ್ಬಲವಾಗುತ್ತದೆ
ಮತ್ತು ಅನಾರೋಗ್ಯಕರವಾಗುತ್ತದೆ. ಮತ್ತು ಸಾಧನೆಯಿಂದ ದೊರೆಯುವ ಲಾಭದಿಂದ
ವಂಚಿತರಾಗುತ್ತಿರಿ.

ನೇನಿವನ್ನಲ್ಲಿಷ್ಟುಕೊಳ್ಳಬೇಕಾದ ಎರಡನೆಯ ಅಂಶವೆಂದರೆ, ಪ್ರತಿದಿನ ಬೆಳಗ್ಗು
ಮತ್ತು ಸಂಜೆ ನೀವು ವಿಪಶ್ಯನ ಧ್ಯಾನದ ಅಭ್ಯಾಸ ಮಾಡುತ್ತಿರಬಹುದು. ಆದರೂ,
ಅದು ನಿಮ್ಮ ದಿನನಿತ್ಯದ ಜೀವನದಲ್ಲಿ ಪ್ರಕಟವಾಗುತ್ತಿದೆಯೇ ಅಥವಾ ಇಲ್ಲವೆ
ಎಂಬುದನ್ನು ಪರೀಕ್ಷಿಸಿಕೊಳ್ಳಬೇಕೆಂದು ಪದೇ ಪದೇ ಪರೀಕ್ಷಿಸಿಕೊಳ್ಳಬೇಕೆಂದು
ಒಂದು ಗೊತ್ತಾದ ಸಂದರ್ಭದಲ್ಲಿ ಈ ಹಿಂದೆ ವ್ಯಕ್ತಿಯು ಕೋಪಗೊಳ್ಳಿದ್ದು. ಈಗ
ಅಂಥದ್ದೆ ಸಂದರ್ಭದಲ್ಲಿ, ಕೋಪ ಬಂದಿದೆ ಎಂಬ ಅರಿವು ಬಂದಿದೆ. ಕೋಪ
ಶಕ್ತಿಯತವಾಗಿಲ್ಲ, ತೀವ್ರವಾಗಿಲ್ಲ ಎಂಬುದನ್ನು ಅರಿಯತ್ತಾನೆ. ಜೊತೆಗೆ, ಅದು
ಈ ಹಿಂದೆ ಇಂದ್ರಾಂಶು ಸಮಯ ಇರುವುದಿಲ್ಲ. ಇದೇ ಸುಧಾರಣೆ.

ನಿಮ್ಮನ್ನೇ ನೀವು ಪದೇ ಪದೇ ಗಮನಿಸುತ್ತಾ, ಸುಧಾರಣೆ ಇದೆಯೇ ಅಥವಾ
ಇಲ್ಲವೇ ಪರೀಕ್ಷಿಸಿಕೊಳ್ಳಬೇಕಾಗಿಲ್ಲ, ಕೋಪವನ್ನಷ್ಟೇ ಅಲ್ಲದೆ ಇತರ ಮಲಿನತೆಗಳನ್ನೂ ಗಮನಿಸಿ.
ಉದಾಹರಣೆಗೆ, ಈ ಹಿಂದೆ ನೀವು ಕೆಲಮ್ ಸಂದರ್ಭದಲ್ಲಿ ಈಗ ತಳಮಳ ಬಂದಿದೆ.
ಆದರೆ, ಅದೇ ತೀವ್ರತೆಯಲ್ಲಿ ಅಥವಾ ಕಡಿಮೆ ತೀವ್ರತೆಯಲ್ಲಿ ಬಂದಿದೆಯೇ? ಈಗ ರೀತಿಯಾಗಿ ನಿಮ್ಮನ್ನು ನೀವು
ಪರೀಕ್ಷಿಸಿಕೊಳ್ಳಿದ್ದರೆ, ಆಗಲೂ ನಿಮ್ಮ ಸಾಧನೆ

ಬಹುಃ ಯಾರೋ ಒಬ್ಬರ ಬಗ್ಗೆ ದುರ್ಭಾವವನೆ ಬಂದಿದೆ. ಈ ಹಿಂದೆ ಅದು
ಬರುತ್ತಿ, ಮತ್ತು ಈಗ ಅದು ಮನಃ ಬಂದಿದೆ. ಆದರೆ ಅದು ಈ ಹಿಂದೆ ನಿಮ್ಮ
ಮನಸ್ಸಿನಲ್ಲಿ ಇರುತ್ತಿದ್ದಷ್ಟು ಸಮಯ ಇರುತ್ತದೆಯೇ, ಅಥವಾ ಬಹಳ ವೇಗವಾಗಿ
ಕರಗಿ ಹೋಗುತ್ತಿದೆಯೇ? ಪರೀಕ್ಷೆಸ್ತಿರಿ. ಎಷ್ಟು ಬೇಗ ಅದು ನಿಮ್ಮ ಅರಿವಿಗೆ
ಬಂದಿತು? ಪ್ರಪಂಚಮಾವಾಗಿ, ನೀವು ಯಾವುದೋ ತಮ್ಮ ಮಾಡಿರಿ ಎಂಬುದು
ಎಷ್ಟು ಬೇಗ ನಿಮ್ಮ ಅರಿವಿಗೆ ಬರುತ್ತದೆ. ನೀವು ಕೋಪಗೊಂಡಿರಿ ಮತ್ತು ದ್ವೇಷ
ಮತ್ತು ದುರ್ಭಾವವನೆಯನ್ನು ಉತ್ಪತ್ತಿ ಮಾಡಿಕೊಂಡಿರಿ. ಎಷ್ಟು ಬೇಗ ಇದೆ ನಿಮ್ಮ
ಅರಿವಿಗೆ ಬರುತ್ತದೆ? ಎರಡನೆಯದು ಮತ್ತು ಅಷ್ಟೇ ಪ್ರಮುಖವಾದುದು, ಕೋಪ,
ದುರ್ಭಾವವನೆ ಮತ್ತು ವ್ಯರತ್ತು ಉತ್ಪತ್ತಿ ಮಾಡಿಕೊಂಡ ವ್ಯಕ್ತಿಯ ಬಗ್ಗೆ ನೀವು ಎಷ್ಟು
ಬೇಗ ಶ್ರೀತಿ, ಕರ್ತನೆ, ಸದ್ಗಾವನೆಯನ್ನು(ಮೃತ್ಯುಯನ್ನು) ಉತ್ಪತ್ತಿ ಮಾಡಿಕೊಂಡಿರಿ?
ನಿಮ್ಮ ಒರಟಿತನ, ಕೋಪ ದುರ್ಭಾವವನೆ ಮತ್ತು ದ್ವೇಷದಿಂದ ಯಾರೋ ಒಬ್ಬರನ್ನು
ಗಾಯಗೊಳಿಸಿದ್ದಿರಿ. ಈಗ ಈ ಗಾಯಕ್ಕೆ ಮುಲಾಮು ಹಜ್ಜಾವುದು ಮುಖ್ಯ, ನೀವು ಗಾಯಗೊಳಿಸಿದ ವ್ಯಕ್ತಿ, ನೀನು ಸಂತೋಷವಾಗಿರು, ನೀನು ಶಾಂತಿಯಿಂದೆಯ,
ಎಂದು ಎಷ್ಟು ಬೇಗ ಹೃದಯ ಮೋವಕವಾಗಿ ಮೃತ್ಯು ಕೊಡಲು ಪ್ರಾರಂಭಿಸ್ತೀರಿ?
ನಿಮ್ಮ ಕರ್ತನೆ ಈ ಮೃತ್ಯು ಎಷ್ಟೂಂದು ಶಕ್ತಿಯತವಾಗಿದೆ ಎಂಬುದನ್ನು ನೀವು
ತಿಳಿಯುತ್ತಿರಿ.

ನೀವು ಕೋಪದಿಂದ ಕುದಿಯತ್ತಿದ್ದರೆ ಮತ್ತು 'ನೀನು ಸುಖವಾಗಿರು' ಎಂಬ
ಮಾತುಗಳನ್ನು ಹೇಳಿದರೆ, ಅದು ಯಾವುದೇ ಸದ್ಗಾವನೆಯನ್ನು ಉತ್ಪತ್ತಿ ಮಾಡುವುದಿಲ್ಲ.
ಮನಸ್ಸನ್ನು ಶಾಂತಗೊಳಿಸಿ, ನಿತ್ಯಲಗೊಳಿಸಿ, ಆಗ ಮೃತ್ಯು ಬರುತ್ತದೆ. ಕೋಪ ಹೋಗಿದೆ
ಮತ್ತು ಮನಸು ಶಾಂತವಾಗಿದೆ. ಆಗ ನೀವು ಯಾವ ವ್ಯಕ್ತಿಯ ಮೇಲೆ ಕೋಪ
ಮಾಡಿಕೊಂಡಿರೋ, ಒರಟಿ ಮಾತುಗಳನ್ನಾಡಿದಿರೋ, ದುರ್ಭಾವವನೆಯನ್ನು ಉತ್ಪತ್ತಿ
ಮಾಡಿಕೊಂಡಿರೋ ಆ ವ್ಯಕ್ತಿಯನ್ನು ಜ್ಞಾನಿಸಿಕೊಳ್ಳಬಹುದು. 'ನೀನು ಸಂತೋಷವಾಗಿರು, ನೀನು ಶಾಂತಿಯಿಂದುರು'
ಎಂದು ಎಷ್ಟು ಬೇಗ ಹೃದಯ ಮೋವಕವಾಗಿ ಮೃತ್ಯು ಕೊಳ್ಳುತ್ತಿರಿ. ಒಂದು ಕಡೆ,
ನೀವು ಹತ್ತೆ ದಿನದ ತಿಬಿರದಲ್ಲಿ ಭಾಗವಹಿಸುತ್ತಿರಿ. ಆದರೆ, ಮನಸೆ ಮರಳಿದ
ಮೇಲೆ ಪ್ರತಿನಿತ್ಯ ಬೆಳಗೆ ಮತ್ತು ಸಂಜೆ ಧ್ಯಾನದ ಪ್ರಯತ್ನವನ್ನು ವ್ಯಾಧಿ ಮಾಡಿಕೊಳ್ಳುತ್ತಿರಿ. ಒಂದು ಕಡೆ,
ನೀವು ಹತ್ತೆ ದಿನದ ತಿಬಿರದಲ್ಲಿ ಭಾಗವಹಿಸುತ್ತಿರಿ. ಆದರೆ, ಮನಸೆ ಮರಳಿದ
ಮೇಲೆ ಪ್ರತಿನಿತ್ಯ ಬೆಳಗೆ ಮತ್ತು ಸಂಜೆ ಧ್ಯಾನದ ಪ್ರಯತ್ನವನ್ನು ಉತ್ಪತ್ತಿ ಮಾಡಿಕೊಂಡಿರಿ. ಆಗ ಅದು ಕೊಡಬೇಕಾದ ಸರಿಯಾದ ಪ್ರಯೋಜನವನ್ನು ಕೊಡುವುದಿಲ್ಲ. ಮತ್ತು ಮನಸು ಶಾಂತಗೊಳಿಸಿ, ನಿತ್ಯಲಗೊಳಿಸಿ, ಆಗ ಮೃತ್ಯು ಬರುತ್ತದೆ. ಕೋಪ ಹೋಗಿದೆ
ಮತ್ತು ಮನಸು ಶಾಂತವಾಗಿದೆ. ಆಗ ಒರಟಿ ಮಾಡಿಕೊಳ್ಳಬಹುದು. ಇದು ಆದರೆ, ಆಗ ನಿಜವಾಗಿಯೂ
ನೀವು ನಿಮ್ಮ ಜೀವನದಲ್ಲಿ ಧರ್ಮವನ್ನು ವ್ಯಾಧಿ ಮಾಡಿಕೊಳ್ಳುತ್ತಿರಿ. ಒಂದು ಕಡೆ,
ನೀವು ಹತ್ತೆ ದಿನದ ತಿಬಿರದಲ್ಲಿ ಭಾಗವಹಿಸುತ್ತಿರಿ. ಆದರೆ, ಮನಸೆ ಮರಳಿದ
ಮೇಲೆ ಪ್ರತಿನಿತ್ಯ ಬೆಳಗೆ ಮತ್ತು ಸಂಜೆ ಧ್ಯಾನದ ಪ್ರಯತ್ನವನ್ನು ವ್ಯಾಧಿ ಮಾಡಿಕೊಂಡಿರಿ. ಆಗ ಅದು ಕೊಡಬೇಕಾದ ಸರಿಯಾದ ಪ್ರಯೋಜನವನ್ನು ಕೊಡುವುದಿಲ್ಲ. ಆಗ ಅದು ಕೊಡಬೇಕಾದ ಸರಿಯಾದ ಪ್ರಯೋಜನವನ್ನು ಕೊಡುವುದಿಲ್ಲ. ಮತ್ತು ಮನಸು ಶಾಂತಗೊಳಿಸಿ, ನಿತ್ಯಲಗೊಳಿಸಿ, ಆಗ ಮೃತ್ಯು ಬರುತ್ತದೆ. ಕೋಪ ಹೋಗಿದೆ
ಮತ್ತು ಮನಸು ಶಾಂತವಾಗಿದೆ. ಆಗ ಒರಟಿ ಮಾಡಿಕೊಳ್ಳಬಹುದು. ನೀವು ಹತ್ತೆ ದಿನದ ತಿಬಿರದಲ್ಲಿ ಭಾಗವಹಿಸುತ್ತಿರಿ. ಆದರೆ, ಮನಸೆ ಮರಳಿದ
ಮೇಲೆ ಪ್ರತಿನಿತ್ಯ ಬೆಳಗೆ ಮತ್ತು ಸಂಜೆ ಧ್ಯಾನದ ಪ್ರಯತ್ನವನ್ನು ವ್ಯಾಧಿ ಮಾಡಿಕೊಂಡಿರಿ. ಆಗ ಅದು ಕೊಡಬೇಕಾದ ಸರಿಯಾದ ಪ್ರಯೋಜನವನ್ನು ಕೊಡುವುದಿಲ್ಲ. ಆಗ ಅದು ಕೊಡಬೇಕಾದ ಸರಿಯಾದ ಪ್ರಯೋಜನವನ್ನು ಕೊಡುವುದಿಲ್ಲ. ಮತ್ತು ಮನಸು ಶಾಂತಗೊಳಿಸಿ, ನಿತ್ಯಲಗೊಳಿಸಿ, ಆಗ ಮೃತ್ಯು ಬರುತ್ತದೆ. ಕೋಪ ಹೋಗಿದೆ
ಮತ್ತು ಮನಸು ಶಾಂತವಾಗಿದೆ. ಆಗ ಒರಟಿ ಮಾಡಿಕೊಳ್ಳಬಹುದು. ನೀವು ಹತ್ತೆ ದಿನದ ತಿಬಿರದಲ್ಲಿ ಭಾಗವಹಿಸುತ್ತಿರಿ. ಆದರೆ, ಮನಸೆ ಮರಳಿದ
ಮೇಲೆ ಪ್ರತಿನಿತ್ಯ ಬೆಳಗೆ ಮತ್ತು ಸಂಜೆ ಧ್ಯಾನದ ಪ್ರಯತ್ನವನ್ನು ವ್ಯಾಧಿ ಮಾಡಿಕೊಂಡಿರಿ. ಆಗ ಅದು ಕೊಡಬೇಕಾದ ಸರಿಯಾದ ಪ್ರಯೋಜನವನ್ನು ಕೊಡುವುದಿಲ್ಲ. ಆಗ ಅದು ಕೊಡಬೇಕಾದ ಸರಿಯಾದ ಪ್ರಯೋಜನವನ್ನು ಕೊಡುವುದಿಲ್ಲ. ಮತ್ತು ಮನಸು ಶಾಂತಗೊಳಿಸಿ, ನಿತ್ಯಲಗೊಳಿಸಿ, ಆಗ ಮೃತ್ಯು ಬರುತ್ತದೆ. ಕೋಪ ಹೋಗಿದೆ
ಮತ್ತು ಮನಸು ಶಾಂತವಾಗಿದೆ. ಆಗ ಒರಟಿ ಮಾಡಿಕೊಳ್ಳಬಹುದು. ನೀವು ಹತ್ತೆ ದಿನದ ತಿಬಿರದಲ್ಲಿ ಭಾಗವಹಿಸುತ್ತಿರಿ. ಆದರೆ, ಮನಸೆ ಮರಳಿದ
ಮೇಲೆ ಪ್ರತಿನಿತ್ಯ ಬೆಳಗೆ ಮತ್ತು ಸಂಜೆ ಧ್ಯಾನದ ಪ್ರಯತ್ನವನ್ನು ವ್ಯಾಧಿ ಮಾಡಿಕೊಂಡಿರಿ. ಆಗ ಅದು ಕೊಡಬೇಕಾದ ಸರಿಯಾದ ಪ್ರಯೋಜನವನ್ನು ಕೊಡುವುದಿಲ್ಲ. ಆಗ ಅದು ಕೊಡಬೇಕಾದ ಸರಿಯಾದ ಪ್ರಯೋಜನವನ್ನು ಕೊಡುವುದಿಲ್ಲ. ಮತ್ತು ಮನಸು ಶಾಂತಗೊಳಿಸಿ, ನಿತ್ಯಲಗೊಳಿಸಿ, ಆಗ ಮೃತ್ಯು ಬರುತ್ತದೆ. ಕೋಪ ಹೋಗಿದೆ
ಮತ್ತು ಮನಸು ಶಾಂತವಾಗಿದೆ. ಆಗ ಒರಟಿ ಮಾಡಿಕೊಳ್ಳಬಹುದು. ನೀವು ಹತ್ತೆ ದಿನದ ತಿಬಿರದಲ್ಲಿ ಭಾಗವಹಿಸುತ್ತಿರಿ. ಆದರೆ, ಮನಸೆ ಮರಳಿದ
ಮೇಲೆ ಪ್ರತಿನಿತ್ಯ ಬೆಳಗೆ ಮತ್ತು ಸಂಜೆ ಧ್ಯಾನದ ಪ್ರಯತ್ನವನ್ನು ವ್ಯಾಧಿ ಮಾಡಿಕೊಂಡಿರಿ. ಆಗ ಅದು ಕೊಡಬೇಕಾದ ಸರಿಯಾದ ಪ್ರಯೋಜನವನ್ನು ಕೊಡುವುದಿಲ್ಲ. ಆಗ ಅದು ಕೊಡಬೇಕಾದ ಸರಿಯಾದ ಪ್ರಯೋಜನವನ್ನು ಕೊಡುವುದಿಲ್ಲ. ಮತ್ತು ಮನಸು ಶಾಂತಗೊಳಿಸಿ, ನಿತ್ಯಲಗೊಳಿಸಿ, ಆಗ ಮೃತ್ಯು ಬರುತ್ತದೆ. ಕೋಪ ಹೋಗಿದೆ
ಮತ್ತು ಮನಸು ಶಾಂತವಾಗಿದೆ. ಆಗ ಒರಟಿ ಮಾಡಿಕೊಳ್ಳಬಹುದು. ನೀವು ಹತ್ತೆ ದಿನದ ತಿಬಿರದಲ್ಲಿ ಭಾಗವಹಿಸುತ್ತಿರಿ. ಆದರೆ, ಮನಸೆ ಮರಳಿದ
ಮೇಲೆ ಪ್ರತಿನಿತ್ಯ ಬೆಳಗೆ ಮತ್ತು ಸಂಜೆ ಧ್ಯಾನದ ಪ್ರಯತ್ನವನ್ನು ವ್ಯಾಧಿ ಮಾಡಿಕೊಂಡಿರಿ. ಆಗ ಅದು ಕೊಡಬೇಕಾದ ಸರಿಯಾದ ಪ್ರಯೋಜನವನ್ನು ಕೊಡುವುದಿಲ್ಲ. ಆಗ ಅದು ಕೊಡಬೇಕಾದ ಸರಿಯಾದ ಪ್ರಯೋಜನವನ್ನು ಕೊಡುವುದಿಲ್ಲ. ಮತ್ತು ಮನಸು ಶಾಂತಗೊಳಿಸಿ, ನಿತ್ಯಲಗೊಳಿಸಿ, ಆಗ ಮೃತ್ಯು ಬರುತ್ತದೆ. ಕೋಪ ಹೋಗಿದೆ
ಮತ್ತು ಮನಸು ಶಾಂತವಾಗಿದೆ. ಆಗ ಒರಟಿ ಮಾಡಿಕೊಳ್ಳಬಹುದು. ನೀವು ಹತ್ತೆ ದಿನದ ತಿಬಿರದಲ್ಲಿ ಭಾಗವಹಿಸುತ್ತಿರಿ. ಆದರೆ, ಮನಸೆ ಮರಳಿದ
ಮೇಲೆ ಪ್ರತಿನಿತ್ಯ ಬೆಳಗೆ ಮತ್ತು ಸಂಜೆ ಧ್ಯಾನದ ಪ್ರಯತ್ನವನ್ನು ವ್ಯಾಧಿ ಮಾಡಿಕೊಂಡಿರಿ. ಆಗ ಅದು ಕೊಡಬೇಕಾದ ಸರಿಯಾದ ಪ್ರಯೋಜನವನ್ನು ಕೊಡುವುದಿಲ್ಲ. ಆಗ ಅದು ಕೊಡಬೇಕಾದ ಸರಿಯಾದ ಪ್ರಯೋಜನವನ್ನು ಕೊಡುವುದಿಲ್ಲ. ಮತ್ತು ಮನಸು ಶಾಂತಗೊಳಿಸಿ, ನಿತ್ಯಲಗೊಳಿಸಿ, ಆಗ ಮೃತ್ಯು ಬರುತ್ತದೆ. ಕೋಪ ಹೋಗಿದೆ
ಮತ್ತು ಮನಸು ಶಾಂತವಾಗಿದೆ. ಆಗ ಒರಟಿ ಮಾಡಿಕೊಳ್ಳಬಹುದು. ನೀವು ಹತ್ತೆ ದಿನದ ತಿಬಿರದಲ್ಲಿ ಭಾಗವಹಿಸುತ್ತಿರಿ. ಆದರೆ, ಮನಸೆ ಮರಳಿದ
ಮೇಲೆ ಪ್ರತಿನಿತ್ಯ ಬೆಳಗೆ ಮತ್ತು ಸಂಜೆ ಧ್ಯಾನದ ಪ್ರಯತ್ನವನ್ನು ವ್ಯಾಧಿ ಮಾಡಿಕೊಂಡಿರಿ. ಆಗ ಅದು ಕೊಡಬೇಕಾದ ಸರಿಯಾದ ಪ್ರಯೋಜನವನ್ನು ಕೊಡುವುದಿಲ್ಲ. ಆಗ ಅದು ಕೊಡಬೇಕಾದ ಸರಿಯಾದ ಪ್ರಯೋಜನವನ್ನು ಕೊಡುವುದಿಲ್ಲ. ಮತ್ತು ಮನಸು ಶಾಂತಗೊಳಿಸಿ, ನಿತ್ಯಲಗೊಳಿಸಿ, ಆಗ ಮೃತ್ಯು ಬರುತ್ತದೆ. ಕೋಪ ಹೋಗಿದೆ
ಮತ್ತು ಮನಸು ಶಾಂತವಾಗಿದೆ. ಆಗ ಒರಟಿ ಮಾಡಿಕೊಳ್ಳಬಹುದು. ನೀವು ಹತ್ತೆ ದಿನದ ತಿಬಿರದಲ್ಲಿ ಭಾಗವಹಿಸುತ್ತಿರಿ. ಆದರೆ, ಮನಸೆ ಮರಳಿ

ಸಂತೋಷವಾಗಿದಲು ಈ ಸಾಧನೆಯನ್ನು ಕೈಗೊಳ್ಳಲಾಗಿದೆಯೇನೋ ಎಂಬಂತೆ. ಈಗ ನೀವು ಅವನ ಇಚ್ಛಾನುಸಾರ ನಡೆದುಕೊಳ್ಳಿದ್ದರೆ, ‘ನಿಮ್ಮ ಅಭ್ಯಾಸದ ಉಪಯೋಗವೇನು? ಎಂದು ಆ ವ್ಯಕ್ತಿಯು ನಿಮ್ಮನ್ನು ಬಹುತ್ಯಾಗಿ ಹೇಳಬಹುದು. ಅದು ನಿರುಪಯುಕ್ತ ಮತ್ತು ನೀವೂ ಸಹ ಉಪಯೋಗವಿಲ್ಲದವರು’ ಎಂದು ಹೇಳಬಹುದು. ಈ ರೀತಿ ಆದರೆ, ಕೇವಲ ನನುಗಿ ಮತ್ತು ಧರ್ಮವೆಂದರೇನು ಎಂದು ಸರಿಯಾಗಿ ಅರ್ಥವಾಡಿಕೊಳ್ಳಿದ್ದ ಈ ಬಡಪಾಯಿಯನ್ನು ಸಹಿಸಿಕೊಳ್ಳಿ.

ಆದರೆ ನಿಮ್ಮನ್ನು ನಿಜವಾಗಿಯೂ ಇರುವ ನೂನ್ಯತೆಯನ್ನು ಈ ವ್ಯಕ್ತಿ ತೋರಿಸಿದರೆ, ಅವನಿಗೆ ಧನ್ಯವಾದ ಹೇಳಿ. ಸ್ಥಿರಪಡಿಸಬೇಕಾದಂತಹ ತಪ್ಪನ್ನು ಜಾಳಿಸಿಕೊಳ್ಳಿದ್ದ ಅವನಿಗೆ ಧನ್ಯವಾದ ಹೇಳಿ ಮತ್ತು ‘ನಾನು ಈಗ ಅದನ್ನು ತೆಗೆದುಹಾಕಲು ಕೆಲಸ ಮಾಡುತ್ತೇನೆ’ ಎಂದು ಹೇಳಿಕೊಳ್ಳಿ. ಆದರೆ, ಟಿಕೆಟ್‌ಯು ನಿರಾಧಾರವಾಗಿದ್ದರೆ, ಯಾರಾದರೂ ನಿಮ್ಮನ್ನು ಗೇಲಿ ಮಾಡುತ್ತಿದ್ದರೆ ಮತ್ತು ನೀವು ಮಾಡದೆ ಇರುವ ತಪ್ಪನ್ನು ನಿಮಗೆ ಆರೋಹಿಸಿದರೆ ಈ ವ್ಯಕ್ತಿಯು ಬಗ್ಗೆ ಮೈತ್ರಿ ಉತ್ಸತ್ತಿ ಮಾಡಿ.

ಈ ರೀತಿಯಾಗಿ, ಧರ್ಮವು ಹೇಗೆ ನಿಮ್ಮ ಜೀವನದಲ್ಲಿ ಅಭಿವೃದ್ಧಿಸೊಳ್ಳಿದೆ. ಅದು ಹೇಗೆ ನಿಮ್ಮ ವರದನೆಯ ಸ್ಥಾಪಾವಾಗುತ್ತಿದೆ ನೋಡಿ. ಆಗ ವಿಪಶ್ಯನವು ನಮಗೆ ಹೊಣ ಪ್ರಯೋಜನವನ್ನು ನೀಡುತ್ತದೆ. ಅದು ಬೆಳವಣಿಗೆಯ ಸಾಧನವಾಗುತ್ತದೆ.

ನೀವು ಬಹಳ ಅರಿವಿನಿಂದಿರಬೇಕು. ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಬೇಕು. ಬೇರೆಯವರೂ ಸಹ ನಿಮ್ಮನ್ನು ಗಮನಿಸಬಹುದು ಮತ್ತು ‘ಹೀದು, ನೀನು ಖಿಂಡಿತವಾಗಿಯೂ ಸುಧಾರಿಸುತ್ತಿದ್ದೀರು’ ಎಂದು ಹೇಳಬಹುದು. ಅದು ಒಳೆಯಿದು. ಆದಾಗ್ಯೂ, ಇನ್ನೂಬ್ಬಿ ವ್ಯಕ್ತಿಯು ವಾಾಡಿದ ನಿಮ್ಮ ವರ್ತುಲವಾಪನ ಕರಾರುವಾಗ್ಗಿರಬಹುದು ಶ್ರದ್ಧಾದಿಂದ ಇಲ್ಲದಿರಬಹುದು. ಬಹಳ ವಸ್ತುನಿಷ್ಪತ್ವಾಗಿ, ಬಹಳ ನಿಲ್ದಾಂತವಾಗಿ ನಿಮ್ಮನ್ನು ನೀವು ವರ್ತುಲಮಾಪನ ಮಾಡಿಕೊಳ್ಳಬೇಕು. ಬಳಗಿರುವ ಮಲಿನತೆಯ ಮೊದಲಿನಂತೆಯೇ ಶಕ್ತಿಮಾಡಿ ಮಾರ್ಗದರ್ಶನ ಪಡೆಯಿರಿ. ನಿಮ್ಮ ಅಭ್ಯಾಸದಲ್ಲಿ ತಿಳಿದುಪಡಿ ಮಾಡಿಕೊಳ್ಳಿ. ಅರಿವಿನಿಂದಿರಿ ಮತ್ತು ನಿಮ್ಮನ್ನು ನೀವು ಮಾನಸಿಕವಾಗಿ ಆರೋಗ್ಯವಾಗಿಟ್ಟಿಕೊಳ್ಳಿ. ನೀವು ಅನಾರೋಗ್ಯಕರವಾಗಿ ಕಂಡುಬಂದ ತಕ್ಷಣ ನಿಮ್ಮ ಪ್ರಯತ್ನವನ್ನು ಇಮ್ಮಡಿಗೊಳಿಸಿ ಮತ್ತು ಅದರಿಂದ ಹೊರಬರುವುದನ್ನು ಕಂಡುಕೊಳ್ಳಿ. ಧಾರ್ಮಿಕವಾಗಿ ಆರೋಗ್ಯಕರವಾದಂತಹ ಜೀವನವನ್ನು ನಾವು ಜೀವಿಸಬೇಕು. ಈ ಬಧತೆ, ಧರ್ಮನಿರ್ಧಾರದ ಸತತ ಪ್ರಯತ್ನ ನಿರಂತರವಾಗಿ ಮುಂದುವರಿದರೆ, ಖಿಂಡಿತವಾಗಿ ನೀವು ಪ್ರಗತಿ ಹೊಂದುವರಿ.

ನೀವು ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದೀರಿ. ಅದು ಈ ಜನ್ಮದಲ್ಲಿ ಮತ್ತು ಮುಂದಿನ ಜನ್ಮಗಳಲ್ಲಿ ನಿಮ್ಮ ಅತ್ಯುತ್ತಮ ಯೋಗ್ಯೇಮಕ್ಕೆ ಕಾರಣವಾಗುತ್ತದೆ. ಇಲ್ಲಿಯೇ, ಈಗಲೇ, ಈ ಜನ್ಮದಲ್ಲಿಯೇ ಪ್ರಗತಿಯಾಗಬೇಕು. ಈ ಜನ್ಮದಲ್ಲಿ ಸುಧಾರಣೆ ಆಗುವುದನ್ನು ನಾವು ನಿರೀಕ್ಷಣೆಯಾಗಿ ನಿರ್ಧಾರಿಸಿದ್ದೀರಿ. ಈಗಲೇ ಈಗಿನಿಂದಿರಿ ಜೀವನವೂ ಸಹ ಖಿಂಡಿತವಾಗಿಯೂ ಸುಧಾರಣೆಯಾಗುತ್ತದೆ. ನಾವು ಅಲ್ಲಿಗೆ ಹೋದಾಗ ಏನಾಗುತ್ತದೆ ಎಂಬುದರ ಬಗ್ಗೆ ಬಿಂತಿಸುವ ಅವಶ್ಯಕತೆಯಿಲ್ಲ. ಭವಿಷ್ಯವು ವರ್ತಮಾನದ ಶಿಶು. ವರ್ತಮಾನವು ಒಳ್ಳಿಯದಕ್ಕಾಗಿ ಬದಲಾವಣೆಯಾದರೆ, ಭವಿಷ್ಯವು ಸಹ ಉತ್ತಮವಾಗುತ್ತದೆ.

ಬಂದೊಂದೇ ಹೆಚ್ಚೆಯಿಡುತ್ತಾ ಧರ್ಮದ ನಿಯಮಗಳನ್ನು ಸರಿಯಾಗಿ ಅರ್ಥವಾಡಿಕೊಳ್ಳಿ. ಹಂತ ಹಂತವಾಗಿ ನಿಮ್ಮ ಮಲಿನತೆಗಳಿಂದ ಮುಕ್ತರಾಗಿ. ನಿಮ್ಮ ದುಃಖಾಂತ ಮುಕ್ತರಾಗಿ. ನಿಮಗೆ ಸಂಪೂರ್ಣ ಮತ್ತು ಶಾಂತಿ ಲಭಿಸಲಿ. ಧರ್ಮದ ಮಾರ್ಗದಲ್ಲಿ ನಡೆಯುತ್ತಿರುವರೆಲ್ಲರೂ ತಮ್ಮ ಅತ್ಯುತ್ತಮ ಯೋಗ್ಯೇಮವನ್ನು ಸಾಧಿಸಲಿ.

ನೀವೆಲ್ಲರೂ ಸಂಕೋಷವಾಗಿರಿ.

ಪ್ರಶ್ನೆಗಳು ಮತ್ತು ಉತ್ತರಗಳು

ಪ್ರಶ್ನೆ 1: ಹೆಚ್ಚೆಯಿಡುತ್ತಾ ಧರ್ಮದ ನಿಯಮಗಳನ್ನು ಸರಿಯಾಗಿ ಅರ್ಥವಾಡಿಕೊಳ್ಳಿ. ಹಂತ ಹಂತವಾಗಿ ನಿಯಮಗಳಿಂದ ಮುಕ್ತರಾಗಿ. ನಿಮ್ಮ ದುಃಖಾಂತ ಮುಕ್ತರಾಗಿ. ನಿಮಗೆ ಸಂಪೂರ್ಣ ಮತ್ತು ಶಾಂತಿ ಲಭಿಸಲಿ. ಧರ್ಮದ ಮಾರ್ಗದಲ್ಲಿ ನಡೆಯುತ್ತಿರುವರೆಲ್ಲರೂ ತಮ್ಮ ಅತ್ಯುತ್ತಮ ಯೋಗ್ಯೇಮವನ್ನು ಸಾಧಿಸಲಿ.

ಗೋಯಂಕಾಜಿ: ಸಂಖಾರಗಳು ಉತ್ತಮಿಯಾಗುವಾಗ ಅವು ಸಂವೇದನೆಗಳ ಮುಖಾಂತರ ಉತ್ತಮಿಯಾಗುತ್ತವೆ. ಅದ್ದರಿಂದ, ಸಂಖಾರಗಳು ಬಿಡುಗಡೆಯಾಗುವಾಗ ಯಾವ ಸಂವೇದನೆಗಳ ಮುಖಾಂತರ ಅವು ಸೃಷ್ಟಿಯಾಗಿದ್ದಷ್ಟೋ ಅವೇ ಸಂವೇದನೆಗಳ ಮುಖಾಂತರ ಅವು ಬಿಡುಗಡೆಯಾಗುತ್ತವೆ. ಉದಾಹರಣೆಗೆ, ನಮಗೆ ಮುಳ್ಳಿ ಚುಚ್ಚಿದರೆ,

ಅದು ನೋವಿನ ಸಂವೇದನೆಯನ್ನು ಸೃಷ್ಟಿಸುತ್ತದೆ. ಸೂಜಿಯ ಸಹಾಯದಿಂದ ಮುಳ್ಳನ್ನು ಹೊರತೆಗೀಡಾಗ, ಅದು ಚುಚ್ಚಿವ ತರಹದ ನೋವಿನ ಸಂವೇದನೆಯನ್ನೇ ತರುತ್ತದೆ. ಅದೇ ತರಹ, ಸಂಖಾರವನ್ನು ಉಂಟುಮಾಡಿಕೊಳ್ಳುವಾಗ ಸೃಷ್ಟಿಯಾದ ಯಾವುದೇ ಸಂವೇದನೆಯ ಆ ಸಂಖಾರವನ್ನು ಹೊರತೆಗೆಯಾಗಲೂ ಬರುತ್ತದೆ.

ಪ್ರಶ್ನೆ 2: ಕರ್ಮದ (ಕ್ರಿಯೆಯ) ಫಲಗಳು ಸಂವೇದನೆಗಳಾಗಿ ಬರುತ್ತವೆ ಎಂದು ನೀವು ನಿಮ್ಮ ಪ್ರವರ್ತನಗಳಲ್ಲಿ ಹೇಳುವ ಭಾಗ ನನಗೆ ಅರ್ಥವಾಗಿಲ್ಲ. ಇದು ಏಕೆಂದರೆ, ಸಂವೇದನೆಗಳ ದೇಹದ ಸ್ಥಾವರ ಮತ್ತು ನಾನಾ ಕಾರಣಗಳಿಂದಾಗಿ ಅವು ಬರುತ್ತವೆ ಎಂಬುದು ನನ್ನ ತಿಳಿವಳಿಕೆ. ಹಾಗಾಗಿ ಅವಗಳನ್ನು ಹಿಂದಿನ ಕರ್ಮಗಳ ಫಲಗಳು ಎಂದು ನಾವು ಏಕೆ ಸ್ವಿಕರಿಸಬೇಕು? ನಾವು ಸುಮಾನ್ ಇದರಲ್ಲಿ ನಂಬಿಕೆ ಇಡಬೇಕೇ ಏಕೆ?

ಗೋಯಂಕಾಜಿ: ಸಂವೇದನೆಗಳು ಬರುವುದಕ್ಕೆ ಅನೇಕ ಕಾರಣಗಳನ್ನು ಭಗವಾನ್ ಬುದ್ಧರು ಪ್ರಸ್ತಾಪಿಸಿದ್ದಾರೆ. ಅನೇಕ ಕಾರಣಗಳಲ್ಲಿ ಕರ್ಮ ಫಲವೂ ಇಲ್ಲಿ ಒಂದು ಕಾರಣ. ಆದರೆ, ನೀವು ಧ್ಯಾನಕ್ಕೆ ಹೇಳಿತಾಗಿ ಬರುವ ಸಂವೇದನೆಗಳು, ಬಹುತೇಕವಾಗಿ, ಕರ್ಮ ಫಲಗಳಾಗಿ ಪ್ರಕಟಿಸುತ್ತಾರೆ. ಇತರೆ ಕಾರಣಗಳಿಂದರೆ, ಯಾವ ರೀತಿಯ ಮಾಡಿಕೊಳ್ಳಬಹುದು ಅಧಿಕಾರ ಇದೆ. ಅದರ ಫಲ, ಯಾವುದಾದರೂ ಕಾಯಿಲೆ ಇದೆಯೇ, ನೀವು ನಡೆಯಬೇಕಾದರೆ ಎಡವಿದ್ದರೆ; ಇವೆಲ್ಲಾ ಹಳೆಯ ಸಂಖಾರಗಳಲ್ಲ, ಹೊಸ ಸಂಖಾರಗಳು. ಇಂತಹಿಕೆಯಲ್ಲದೆ ನಡೆದು ನಾವು ಕಲ್ಪಿಸಿದ್ದೇವೆ. ಬಹಳ ಗಟ್ಟಿಯಾದುದನ್ನು ಮತ್ತು ಸರಿಯಿಲ್ಲದೇ ಇರುವ ಪದಾರ್ಥವನ್ನು ನಾವು ತಿಂದೆವು ಮತ್ತು ಹೊಟ್ಟಿನೋವಿನಿಂದ ಬಳಲಿದೆವು. ಇದು ಒಂದು ಹೊಸ ಕರ್ಮ. ಆದ್ದರಿಂದ, ಎಲ್ಲಾ ಸಂಖಾರಗಳೂ ಹಳೆಯ ಸಂಖಾರಗಳ ಅಧಿವಾ ಕರ್ಮದ ಫಲವಾಗಿ ಪ್ರಕಟಿಸುತ್ತಾರೆ. ಎಂದು ನಾವು ನಂಬಿವ ಅವಶ್ಯಕತೆಯಿಲ್ಲ. ನಾವು ಅರ್ಥವಾಡಿಕೊಳ್ಳಬೇಕಾದುವುದು ಏನಿಂದರೆ, ಸಂವೇದನೆಗೆ ಯಾವುದೇ ಕಾರಣವಿರಲಿ, ಯಾವುದೇ ರೀತಿಯ ಸಂವೇದನೆ ಉದಯಮಾಗುತ್ತಿರಲಿ, ನಾವು ಸಮರ್ಪಿಸಿದೆಯಿಂದಿರುವುದು ಮತ್ತು ಹೊಸ ಸಂಖಾರಗಳನ್ನು ಉತ್ತಿ ಮಾಡಿಕೊಳ್ಳಬೇಕೆಂದು ಇರುವುದು ಮುಖ್ಯವಾಗುತ್ತದೆ. ನಾವು ಹೊಸ ಸಂಖಾರಗಳನ್ನು ಉಂಟುಮಾಡಿಕೊಳ್ಳಬೆಂದ್ರೆ. ಅವಗಳ ದ್ವಿಂಧಾವಾಗುವ ಕ್ರಿಯೆಯು ನಿಲ್ಲುತ್ತದೆ. ಸಂಖಾರಗಳು ಈ ಕಾರಣದಿಂದ ಅಧಿವಾ ಆ ಕಾರಣದಿಂದ ಬರಲಿ, ನೀವು ಸಮರ್ಪಿಸಿದೆಯಿಂದರೆ ಮತ್ತು ಪ್ರತೀಕ್ರಿಯೆ ಮಾಡಿಕೊಳ್ಳಬೆಂದ್ರೆ, ಹೊಸ ಸಂಖಾರಗಳನ್ನು ಉತ್ತಿ ಮಾಡಿಕೊಳ್ಳಬೆಂದ್ರೆ ಆಗ ನಿಮ್ಮ ಗುರಿಯನ್ನು ನೀವು ಸಾಧಿಸಂತೆ ಮತ್ತು ನೀವು ಪ್ರಗತಿ ಹೊಂದುತ್ತಿರಿ.

ಪ್ರಶ್ನೆ 3: ಆಲೋಚನೆಗಳ ಪ್ರಾಬಲ್ಯವನ್ನು ನಾವು ತಡೆಯುವುದು ಹೇಗೆ?

ಗೋಯಂಕಾಜಿ: ಆಲೋಚನೆಗಳು ನಿಮ್ಮನ್ನು ಕಂಗಡಿಸುತ್ತವೆ ಮತ್ತು ನೀವು ಸಂವೇದನೆಗಳನ್ನು ಗಮನಿಸಲು ಸಾಧ್ಯವಾಗುತ್ತಿಲ್ಲ ಎಂದು ನಿಮಗೆ ತಿಳಿದಾಗ, ಉಸಿರಿನ ಮೇಲೆ, ಆನಾಪಾನದ ಮೇಲೆ ಕೇರಿದ್ದಿಕೆಯಿಂದಿರಿ. ಉಸಿರಿನ್ನು ಸ್ವಲ್ಪ ಜೊರುಮಾಡಿ. ಇದರಿಂದ ಮನಸ್ಸು ಸ್ವಲ್ಪ ಏಕಾಗ್ರವಾಗಲು ಪ್ರಾರಂಭಿಸಿದಂತೆ, ಉಸಿರಿನ್ನು ಗಮನಿಸುವುದನ್ನು ಮುಂದುವರಿಸುತ್ತಾ ನಿಮ್ಮ ಗಮನವನ್ನು ದೇಹದ ಮೇಲೆ ಹರಿಸಿ. ಸಂವೇದನೆಗಳ ಜೊರೆಗೆ ನೀವು ಉಸಿರಿನ್ನು ಗಮನಿಸುತ್ತಿದ್ದಂತೆ, ಎಲ್ಲಿಂದರಲ್ಲಿ ವೇಗವಾಗಿ ಓಡುತ್ತಿದ್ದ ಮನಸ್ಸು ತಾನೇ ತಾನಾಗಿ ಪ್ರಾರಂತವಾಗಲು ಪ್ರಾರಂಭಿಸುತ್ತದೆ.

ಪ್ರಶ್ನೆ 4: ಆಲೋಚನೆಗಳಿಲ್ಲದ ಮನಸ್ಸು ಹಿಂಡಿಸಲು ಸಾಧ್ಯವಿಲ್ಲ. ನಿಮ್ಮ ಮನಸ್ಸಿಗಳನ್ನು ಆಲೋಚನೆಗಳಿಲ್ಲದ ಮನಸ್ಸಾಳಿಸಲು ನಾವು ಉಸಿರು ಮತ್ತು ಸಂವೇದನೆಗಳ ಮೇಲೆ ಕೇಂದ್ರೀಕಿಸುತ್ತೇವೆಯೇ?

ಗೋಯಂಕಾಜಿ: ಆಲೋಚನೆಗಳಿಂದ ಮನಕವಾಗುವುದು ಒಳೆಯಿದು. ಆದರೆ, ನಾವು ಸಂವೇದನೆಗಳನ್ನು ಅರಿಯುತ್ತಿದ್ದೇವೆ ಮತ್ತು ಅದೇ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಗಡ್ಡಲ ಎಬ್ಬಿಸುತ್ತಿರುವ ಆಲೋಚನೆಗಳನ್ನು ನಾವು ಅರಿಯುತ್ತಿದ್ದೇವೆ. ಆಗ ಅದು ಬಹಳ ಒಳೆಯಿದು. ನಾವು ಈ ಆಲೋಚನೆಗಳನ್ನು ವಿಶೇಷಸಲು ಪ್ರಾರಂಭಿಸುವ ಅಗತ್ಯವಿಲ್ಲ. ಏಕೆಂದರೆ, ನಾವು ಹಾಗೆ ಮಾಡಿದೆ ಸಂವೇದನೆಗಳನ್ನು ಮತ್ತು ಉಸಿರನ್ನು ಮರೆಯುತ್ತೇವೆ. ಆ ಕ್ಷೇತ್ರದಲ್ಲಿ ಯಾವುದು ಮುಖ್ಯವಿಂದರೆ, ಉಸಿರು ಅಧಿವಾ ಸಂವೇದನೆ ಮತ್ತು ಆಲೋಚನೆಗಳಲ್ಲಿ ನಿರತವಾಗಿರುವ ಮನಸ್ಸನ್ನು ಗಮನಿಸುವುದು, ಅದರ್ಷೇ. ಆಲೋಚನೆಗಳ ಕಾರಣದಿಂದ ನಾವು ತಳಮಳಕೊಳ್ಳಬಹುದೆ. ಅಧಿವಾ ಆವುಗಳ ವಿರಗಳಿಗೆ ಹೋಗಿದ್ದರೆ ಅವು ನಮಗೆ ಹಾನಿಮಾಡುವುದಿಲ್ಲ. ಈ ಆಲೋಚನೆಗಳ ಪರಿಣಾಮದಿಂದ ಕರ್ಮ ಉಂಟಾದರೂ ಅದು ನೀರಿನ ಮೇಲೆ ಎಳೆದ ಗೆರೆಯಂತೆ ದುಬ್ಲಿವಾಗಿರುತ್ತದೆ. ಆದರೆ, ನಾವು ಈ ಸಂವೇದನೆಗಳನ್ನು ಮರೆತರೆ, ಆಗ ಅದೇ ಗೆರೆಗಳೇ ಮರಳಿನ ಮೇಲೆ ಎಳೆದ ಅಧಿವಾ ಕಲ್ಲಿನ ಮೇಲೆ ಕೆತ್ತಿದ ಗೆರೆಗಳಿಂತಾಗುತ್ತದೆ.

ಪ್ರಶ್ನೆ 5: ಸುಮಾರು ಸಮಯದಿಂದ ನಾನು ಆನಾಪಾನ ಮಾಡುತ್ತಿದ್ದೇನೆ. ಅದರ ಮೇಲೆ ನಾನು ಪೊಣವಾಗಿ ಏಕಾಗ್ರವಾಗುವ ತನಕ ವಿಪಶ್ಯನೆ ಮಾಡುವುದರಲ್ಲಿ ಅರ್ಥವಿಲ್ಲ. ಇದು ಸರಿಯೋ ಅಧಿವಾ ತಮ್ಮೇ?

ಗೋಯಂಕಾಜಿ: ಸಂವೇದನೆಗಳಿಂದರಲ್ಲಾ ಸಹ ಪಕಾಗ್ರತೆ ಬಳೆಯುತ್ತದೆ. ಉಸಿರನ್ನು ಗಮನಿಸಿ, ದೇಹದಲ್ಲಿಲ್ಲ ಸಂವೇದನೆಗಳನ್ನು ಗಮನಿಸಿ, ಮತ್ತು ಸಂವೇದನೆಗಳನ್ನು ಗಮನಿಸುವುದನ್ನು ಮುಂದುವರಿಸಿದಂತೆ ಏಕಾಗ್ರತೆ ತೀಕ್ಷಣಾವಾಗುತ್ತದೆ. ವಿಪಶ್ಯನೆ ಪಾರಂಭ ಮಾಡಲು, ಸಂಪೂರ್ಣ ಏಕಾಗ್ರತೆ ಬರುವವರೆಗೆ ನೀವು ಕಾಯ್ದರೆ, ಅದು ಬಹಳ

ಸಮಯ ತೆಗೆದುಕೊಳ್ಳತದೆ. ಆದ್ದರಿಂದ ವಿಪಶ್ಯನವನ್ನು ಕಡೆಗಳಿಸಬೇಕೆ. ಆದಾಗ್ನೀ ನಿಮಗೆ ಸಂವೇದನೆಗಳು ಸಿಗಿದಿದ್ದರೆ, ಆಗ ಆನಾಪಾನದ ಅಭ್ಯಾಸವನ್ನು ಮಂದುವರಿಸಿ. ಏಕೆಂದರೆ ಆ ಸಮಯದಲ್ಲಿ ವಿಪಶ್ಯನದ ಅಭ್ಯಾಸ ಸಾಧ್ಯವಾಗುವದಿಲ್ಲ.

ಪ್ರಶ್ನೆ 6: ಆನಾಪಾನ ಮಾಡಬೇಕಾದರೆ, ನಮ್ಮ ಪ್ರಕಾರ್ತಿ ಸಾಕಷ್ಟು ಉತ್ತಮವಾಗಿದೆಯೇ ಮತ್ತು ವಿಪಶ್ಯನ ಪೂರಂಭ ಮಾಡುವ ಸಮಯವನ್ನು ನಾವು ಶೀಮಾನ ಮಾಡುವುದು ಹೇಗೆ?

ಗೋಯಂಕಾಜಿ : ಮನಸ್ಸಿನ ಗಲಾಟ ಕಡಿಮೆಯಾದ ತಕ್ಷಣ ಮತ್ತು ಸಂವೇದನೆಗಳು ಪೂರಂಭವಾದಾಗ. ಮೇಲ್ತುಡಿಯ ಮೇಲಾಗ್ಗೆ ಮತ್ತು ಮೂಗಿನ ಹೋಗ್ಗಳ ಕೆಳಭಾಗದ ಈ ಪ್ರದೇಶದಲ್ಲಿಯೂ ಸಂವೇದನೆಗಳು ಉದಯವಾಗಿಲ್ಲ ಎಂದರೆ ಆಗ ಕಾಯಿರ. ಆದರೆ, ಈ ಪ್ರದೇಶದಲ್ಲಿ ನೀವು ಸಂವೇದನೆಗಳನ್ನು ಪಡೆಯುತ್ತಿದ್ದರೆ, ಆಗ ನೀವು ದೇಹದಲ್ಲಿಲ್ಲ ಸಂವೇದನೆಗಳನ್ನು ಗಮನಿಸಲು ಪೂರಂಭ ಮಾಡಬಹುದು.

ಪ್ರಶ್ನೆ 7: ನಾನು ಸಂವೇದನೆಗಳನ್ನು ಅರಿಯಬಲ್ಲ. ಆದರೆ, ಅವು ಉದಯವಾಗುವುದನ್ನು ಮತ್ತು ನಿಶ್ಚಿಯ ಹೋಗುವುದನ್ನು ಅರಿಯುವುದು ನನಗೆ ಸಾಧ್ಯವಾಗುತ್ತಿಲ್ಲ. ನಾನು ಏನು ಮಾಡಲಿ?

ಗೋಯಂಕಾಜಿ : ಸಂವೇದನೆಯೇ ನಮ್ಮೋಗೆ ಏನೋ ಒಂದು ನಿರಂತರವಾಗಿ ಬದಲಾಗುತ್ತಿರುವುದರ ಸೂಚಕ. ಸಂವೇದನೆ ಎಂದರೆ ಏನು? ಏನೋ ಕಲಕ್ಕಿದೆ, ಒಳಗಡೆ ನಡೆಯುತ್ತಿದೆ. ಅದು ಸಂವೇದನೆಗೆ ಕಾರಣವಾಗುತ್ತಿದೆ. ಸಂವೇದನೆ ಇಲ್ಲಿ ಉದಯವಾಗಿದೆ ಮತ್ತು ಈಗ ಕರಗಿ ಹೋಗಿದೆ ಎಂದು ಸ್ಪಷ್ಟವಾಗಿ ಅರಿಯಲು ಸಮಯ ತೆಗೆದುಕೊಂಡರೆ ಅದು ಮುಖ್ಯವಲ್ಲ. ನಮ್ಮೋಗೆ ಏನೋ ನಡೆಯುತ್ತಿದೆ ಎಂಬುದೇ ಏನೋ ಬದಲಾವಣೆಯಾಗುತ್ತಿದೆ ಎಂಬುದರ ಸೂಚಕ. ಏನೂ ಆಗಲ್ಲ, ಎಲ್ಲವೂ ಸ್ಥಿರವಾಗಿದೆ ಎಂಬುದಲ್ಲ.

ಪ್ರಶ್ನೆ 8: ದೇಹದ ಒಂದು ಸ್ಥಾನದಲ್ಲಿ ಗರಿಷ್ಠ ಎಷ್ಟು ಸಮಯದವರೆಗೆ ಇರಬಹುದು?

ಗೋಯಂಕಾಜಿ : ಒಂದು ಅಧಿಕ ವರ್ಷ ಎರಡು ನಿಮಿಷ ನಂತರ ಮುಂದೆ ಹೋಗುತ್ತಿರಿ. ಒಂದು ಸ್ಥಾನದಲ್ಲಿ ನೀವು ದೀರ್ಘ ಕಾಲದವರೆಗೆ ನಿಂತರ, ಇನ್ನೊಂದು ಜಾಗದಲ್ಲಿ ಸಂವೇದನೆಯನ್ನು ಕಳೆದುಕೊಳ್ಳಬಹುದು. ಯಾವುದೇ ಜಾಗದಲ್ಲಿ ಸಂವೇದನೆ ಸಿಗದೇ ಇರುವುದು ನಮಗೆ ಬೇಕಾಗಲ್ಲ. ದೇಹದಲ್ಲಿಲ್ಲ ನಾವು ನಮ್ಮ ಗಮನವನ್ನು ತೆಗೆದುಕೊಂಡು ಹೋಗುತ್ತೇವೆ. ಏಕೆಂದರೆ ಪ್ರತಿಯೊಂದು ಸ್ಥಳ ಭಾಗದಲ್ಲಿ ನಾವು ಸಂವೇದನೆಯನ್ನು ಅನುಭವಿಸಬೇಕು.

ಪ್ರಶ್ನೆ 9: ನಾನು ಧ್ಯಾನ ಮಾಡುತ್ತಿರುಬೇಕಾದರೆ ಕೆಲವೊಮ್ಮೆ ಒತ್ತಡಕೊಳ್ಳಬಾಗುತ್ತೇನೆ. **ಗೋಯಂಕಾಜಿ :** ಹಾಗಾದರೆ ಸಂಪೂರ್ಣವಾಗಿ ರಿಲ್ಯಾಕ್ ಮಾಡಿಕೊಳ್ಳಿ, ಒತ್ತಡ ಬರುತ್ತಿದೆ ಎಂದು ಯಾವಾಗ ನಿಮಗನಿಸುತ್ತದೆಯೋ ಆಗ ಸಂಪೂರ್ಣವಾಗಿ ನಿಮ್ಮ ದೇಹವನ್ನು ಸಡಿಲಗೊಳಿಸಿಕೊಳ್ಳಿ. ಒತ್ತಡ ಬಹಳ ಜಾಸ್ತಿಯಾದರೆ, ಸ್ವಲ್ಪ ಹೊತ್ತು ಮಲಗಿ. ನಿಂತರ ಅಂಗ್ಗೆಗಳಲ್ಲಿ ಮತ್ತು ಅಂಗಾಲುಗಳಲ್ಲಿ ಕೆಲಸ ಮಾಡಿ. ಜೊತೆಗೆ ಬಹಳ ಮಂದವಾದ ಮತ್ತು ಸೂಕ್ಷ್ಮವಾದ ಉಸಿರನ್ನೂ ಗಮನಿಸಿ. ಎಲ್ಲ ಒತ್ತಡ ಕರಗಿ ಹೋಗುತ್ತದೆ. ಜಿಂತಿಸಬೇಡಿ.

ಪ್ರಶ್ನೆ 10: ನಿಮ್ಮ ಕಾಲಾನಂತರ ಯಾರು ಈ ವಿಪಶ್ಯನ ಸಂಪೂರ್ಣಾಯವನ್ನು ಮುನ್ದುಡೆಸಿಕೊಂಡು ಹೋಗುತ್ತಾರೆ?

ಗೋಯಂಕಾಜಿ : ಸಾಧನೆಯೇ ತನ್ನಷ್ಟೇ ತಾನೇ ಮನ್ನಡೆಯುತ್ತದೆ. ಅದನ್ನು ಮನ್ನಡೆಸಿಕೊಂಡು ಹೋಗಲು ನಾನು ಯಾರು? ಇಲ್ಲಿಯ ತನಕೆ ಅದು ಹೇಗೆ ಪ್ರಗತಿ ಹೊಂದಿದೆ? ಅಭ್ಯಾಸ ಮಾಡುತ್ತಿರುವವರು ಪರಿಶುದ್ಧೆಯೊಂದಿದ್ದರೆ, ಖಂಡಿತವಾಗಿ ಅದು ಪ್ರಗತಿ ಹೊಂದುತ್ತದೆ. ಆದರೆ, ತಮ್ಮ ಮುಷ್ಕತನದಲ್ಲಿ ಕೆಲವರು ಏನನ್ನಾದರೂ ಸ್ವಲ್ಪ ಸೇರಿಸಿದರೆ ಅಧಿಕ ತೆಗೆದು ಹಾಕಿದರೆ ಖಂಡಿತವಾಗಿ ಇದು ನಾಶವಾಗುತ್ತದೆ. ಭಾರತದಲ್ಲಿ, ಹಿಂದೆ ಈ ಕಾರಣದಿಂದಾಗಿಯೇ ನಾಶವಾಯಿತು. ಆದ್ದರಿಂದ, ನಾವು ಬಹಳ ಎಷ್ಟರದಿಂದಿರುಬೇಕು. ಅನೇಕ ಜನರು ಒಂದು ವಿಪಶ್ಯನ ಕಲಿಯುತ್ತಿದ್ದಾರೆ. ಅವರಲ್ಲಿ ಕೆಲವರಿತ್ತಾರೆ; ವಿಪಶ್ಯನ ಕಲಿತು ಹೋದ ಮೇಲೆ ಅದಕ್ಕೆ ವಿನಾದರೂ ಸ್ವಲ್ಪ ಸೇರಿಸಿದರೆ ಅಧಿಕ ತೆಗೆದು ಹಾಕಿದರೆ ಖಂಡಿತವಾಗಿ ಇದು ನಾಶವಾಗುತ್ತದೆ. ಭಾರತದಲ್ಲಿ, ಹಿಂದೆ ಈ ಕಾರಣದಿಂದಾಗಿಯೇ ನಾಶವಾಯಿತು. ಅದರಿಂದ, ನಾವು ಬಹಳ ಎಷ್ಟರದಿಂದಿರುಬೇಕು. ಅನೇಕ ಜನರು ಒಂದು ವಿಪಶ್ಯನ ಕಲಿಯುತ್ತಿದ್ದಾರೆ. ಅವರಲ್ಲಿ ಕೆಲವರಿತ್ತಾರೆ; ವಿಪಶ್ಯನ ಕಲಿತು ಹೋದ ಮೇಲೆ ಅದಕ್ಕೆ ವಿನಾದರೂ ಸ್ವಲ್ಪ ತಾವೇ ಸೇರಿಸಿ ಬೋಧಿಸಲು ಪೂರಂಭಿಸುತ್ತಾರೆ. ಅವರ ಬಗ್ಗೆ ನಮಗೆ ದೇವವಲ್ಲ. ಆದರೆ, ಕೆಲವು ಪ್ರದೇಶಗಳಲ್ಲಿದರೂ ವಿಪಶ್ಯನವನ್ನು ಸಂಪೂರ್ಣವಾಗಿ ಪರಿಶುದ್ಧಿ ರೂಪದಲ್ಲಿ ಬೋಧಿಸಬೇಕು. ಆಗ ಬೇರೆ ಎಲ್ಲೋ ಅದನ್ನು ಕಲ್ಲಿತ್ತಿರುಬಿಡು ಪರವಾಗಿಲ್ಲ. ಯಾರು ಸರಿಯಾದ ಮಾರ್ಗದಲ್ಲಾರೆ, ಯಾರಿಲ್ಲ ಎಂಬುದನ್ನು ಜನರು ತಿಳಿಯುತ್ತಾರೆ. ಒಂದು ಪ್ರದೇಶದಲ್ಲಿಯೂ ಸೆರಾ ಅದು ಪರಿಶುದ್ಧಿ ರೂಪದಲ್ಲಿ ಇಲ್ಲ ಎಂದಾದರೆ ಅದು ಕಳೆದು ಹೋಗುತ್ತದೆ.

ಯಾವಾಗಲೂ ಯಾವುದನ್ನೂ ಸೇರಿಸಬಾರದು ಅಧಿಕ ತೆಗೆದು ಹಾಕಬಾರದು ಎಂಬುದನ್ನು ವಿಪಶ್ಯನ ಕಲಿಯಲು ಬರುವ ಮತ್ತು ಕಲಿಸುವ ಜಗಳೂ ನೆನಿಸಿನಲ್ಲಿಟ್ಟಿಕೊಳ್ಳಬೇಕೆ. ಅತ್ಯಂತ ಶ್ರದ್ಧೆಯಿಂದ ಮತ್ತು ನಿಶ್ಚಯಾಗಿ ಹಾಕಿರುವ ಸಂಪೂರ್ಣಾಯವನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಈ ರೀತಿಯಾಗಿ ವಿಪಶ್ಯನವನ್ನು ಕಾಪಾಡಿಕೊಂಡರೆ, ಅದು ಪ್ರತಿಯೊಬ್ಬರೂ ಪ್ರಯೋಜನಕಾರಿ ಆಗುತ್ತದೆ ಮತ್ತು ಒಳ್ಳಿಯ ಪ್ರಲಗಳನ್ನು ಕೊಡುತ್ತದೆ.

(ಡಿಸೆಂಬರ್ 2016ರ ಇಂಗ್ಲೀಷ್ ವಿಪಶ್ಯನ ವಾತಾವರಣ ಪತ್ರದಿಂದ ಮಂದುವರಿದ್ದು)

ಪ್ರಶ್ನೆ 11: ವಿಪಶ್ಯನದ ಅಭ್ಯಾಸ ಮಾಡುತ್ತಿರುಬೇಕಾದರೆ ಮತ್ತು ಸಂವೇದನೆಗಳನ್ನು ಅರಿಯುತ್ತಿರುಬೇಕಾದರೆ ಕೆಲವು ವೇಳೆ ಮಂತ್ರ ಪರನ ಪೂರಂಭವಾಗಿಬಿಡುತ್ತದೆ.

ಗೋಯಂಕಾಜಿ : ಇದು ಒಂದು ನಿಮ್ಮ ಹಳೆಯ ಅಭ್ಯಾಸ. ಈ ಹಿಂದೆ ನೀವು ಪದೇ

ಒಂದು ಮಂತ್ರ ಪರನ ಮಾಡಿದ್ದೀರಿ. ಆದ್ದರಿಂದ ಈಗ ನೀವು ವಿಪಶ್ಯನಕ್ಕೆ ಕುಳಿತಾಗ ಅದು ಬರುತ್ತದೆ. ಯಾವಾಗ ಅದು ಬರುತ್ತದೆಯೋ, ಪರನದ ಅವಶ್ಯಕತೆಯಿಲ್ಲ. ಈ ಮಾರ್ಗದಲ್ಲಿ ಯಾವುದೇ ಶಬ್ದಗಳನ್ನು ಮನರಾವಿಷಿಕ್ ಸುವಿಶ್ಯನಕ್ಕೆ ಎಂದು ನಿಮಗೆ ನೀವೇ ಜ್ಞಾನಿಸಿಕೊಳ್ಳಿ. ಅದು ಬಂದರೆ, ಅದರ ಬಗ್ಗೆ ದೇವ ಅಧಿವಾ ಪಾಪ ಪ್ರಜ್ಞೆ ಇರಬಾರದು. ನೀವು ಧ್ಯಾನ ಮಾಡುವಾಗ ಅದು ಮತ್ತೆ ಬರುತ್ತದೆ. ನೀವು ಮತ್ತೆ ಜ್ಞಾನಿಸಿಕೊಳ್ಳಿ.

ಪ್ರಶ್ನೆ 12: ನಾನು ಧ್ಯಾನ ಮಾಡುತ್ತಿರುವಾಗ ಸೋಮಾರಿತನದ ಅನುಭವವಾಗುತ್ತದೆ. **ಗೋಯಂಕಾಜಿ :** ಹೆಚ್ಚು ಆನಾಪಾನ ಮಾಡಿ. ಅದು ಸಹಾಯ ಮಾಡುತ್ತದೆ.

ಪ್ರಶ್ನೆ 13: ವಿಪಶ್ಯನ ಅಭ್ಯಾಸದ ಸಮಯದಲ್ಲಿ ಯಾವ ರೀತಿಯ ದೃಷ್ಟಿಕ್ ಮತ್ತು ಮಾನಸಿಕ ಸಮಸ್ಯೆಗಳ ಮತ್ತು ಎಷ್ಟರ ಮಹಿಳೆಗಳ ಬರುತ್ತದೆ?

ಗೋಯಂಕಾಜಿ : ಅದರ ಬಗ್ಗೆ ಚಿಂತಿಸುವುದು ಏಕೆ? ಸಮಸ್ಯೆಗಳು ಇನ್ನೂ ಬಂದಿಲ್ಲ. ನೀವು ಆಗಲೇ ಚಿಂತಿಸುತ್ತಿದ್ದೀರಿ! ಅವು ಯಾವಾಗ ಬರುತ್ತದೆಯೋ ಆಗ ಅವಗಳನ್ನು ಎದುರಿಸುವುದನ್ನು ನೀವು ಕೆಲಿಯ್ತಿದ್ದೀರಿ. ಯಾವಾಗ ಯಾವುದೇ ತೊಂದರೆ ಮೇಲೆದ್ದು ಬರುತ್ತದೆಯೋ, ಆಗ ಉಸಿನಿನ ಅರಿವಿನ ಸಹಾಯ ಪಡೆದುಕೊಳ್ಳಿ. ಇದಕ್ಕಾಗಿಯೇ ಎರಡು ರೀತಿಯ ಧ್ಯಾನ ಅಭ್ಯಾಸಗಳಾಗೇ. ವಿಪಶ್ಯನದ ಅಭ್ಯಾಸ ಮಾಡುತ್ತಿರಬೇಕಾದರೆ, ಯಾವುದೇ ತೊಂದರೆ ಇಲ್ಲ ಮತ್ತು ನೀವು ಮಂದುವರಿಯ್ತಿದ್ದೀರಿ ಎಂದರೆ, ಅದು ಬಳ್ಳಿಯಂದು. ಆದರೆ, ಒಂದು ಪ್ರಕ್ರಿಯೆಯೂ. ಆದರೆ, ಒಂದು ಪ್ರಕ್ರಿಯೆ ಯಾವುದೇ ಸಮಸ್ಯೆ ಬಂದರೆ ಸ್ವಲ್ಪ ಹೊತ್ತು ಆನಾಪಾನ ಅಭ್ಯಾಸದಲ್ಲಿ ತೊಡಗಿರಿ. ಶಕ್ತಿಗಳಿಸಿಕೊಳ್ಳಿ, ನಂತರ ಮಂದೆ ಸಾಗಿ. ನಿಮ್ಮ ಮನಸ್ಸನ್ನು ದುರ್ಬಲವಾಗಲು ಬಿಡಬೇಡಿ. ಇಂತಹ ಅದ್ವಿತ್ವವಾದ ಚೋಧನೆಯನ್ನು ನೀವು ಗಳಿಸಿಕೊಂಡಿದ್ದೀರಿ. ಮನೋದೊರ್ಬಲ್ಯಕ್ಕೆ ಬಲಿಯಾಗಬೇಡಿ.

ಪ್ರಶ್ನೆ 14: ನಡೆಯಂತಹ ಸಮಯವಾಗಿ ನಿಮಿಂತಾದ ಲಾರ್ಗಾಗಳು ಸಂವೇದನೆಗಳ ಅನುಭವವಾಗುತ್ತದೆ. ಇದು ನನ್ನ ಏಕಾಗ್ರತೆಯನ್ನು ತಡೆಯುತ್ತದೆ. ನಾನು ಆಗಲ್ಲ ಅಧಿಕಾರಿಯಾಗಿದ್ದೀರಿ. ನಿಮ್ಮ ಸಂಪನ್ಮೂಲ ಮನಸ್ಸನ್ನು ಈಗ ಗಳಿಸಿಕೊಂಡಿದ್ದೀರಿ. ಮನೋದೊರ್ಬಲ್ಯಕ್ಕೆ ಬಲಿಯಾಗಬೇಡಿ.

ಪ್ರಶ್ನೆ 15: ಆನಾಪಾನ ಅಧಿಕ ವಿಪಶ್ಯನ ಮಾಡುವಾಗ ಅಭ್ಯಾಸ ಮುಂದುವರಿದರೂ, ಕೆಲವು ವೇಳೆ ಮನಸ್ಸು ಅಲ್ಲಾದುತ್ತದೆ.

ಗೋಯಂಕಾಜಿ : ಈ ರೀತಿ ಅಭ್ಯಾಸ ಮಾಡುವುದನ್ನು ನೀವು ಈಗಾಗಲೇ ಪ್ರಾರಂಭಿಸಿದ್ದರೆ, ಅದರಲ್ಲಿನೋ ತಪ್ಪಿಲ್ಲ. ಆದರೆ, ನೀವು ನಿಮ್ಮ ದಿನನಿತ್ಯದ ಕೆಲಸದಲ್ಲಿ ತೊಡಗಿದ್ದಾಗ ಸಂವೇದನೆಗಳಿಗೆ ಗಮನ ಕೊಡಬೇಡಿ. ನೀವು ಆರಾಮವಾಗಿದ್ದಾಗ ನಿಮ್ಮ ಸಂಪೂರ್ಣ ಗಮನವನ್ನು ಈಗ ಸಂವೇದನೆಗಳಿಗೆ ಕೊಡಿ.

ಪ್ರಶ್ನೆ 16: ಜೀವನದ ಬದಲಾಗುತ್ತಿರುವ ಅಶಾಶ್ವತ ಸ್ವಭಾವವು ನಮ್ಮೋಗೆ ಭಯ ಮತ್ತು ಅಭದ್ರತೆಗೆ ಏಡಮಾಡಿಕೊಡುತ್ತದೆ.

ಗೋಯಂಕಾಜಿ : ಜಿಂತಿಸಬೇಡಿ. ಅಶಾಶ್ವತದ (ಅನಿಷ್ಟ) ಅನುಭವ ನಮ್ಮನ್ನು ಈ ಪಪಂಚದಿಂದ ದೂರ ತೆಗೆದುಕೊಂಡು ಹೋಗುವುದಿಲ್ಲ. ವಾಸವಾಗಿ, ಅದನ್ನು ಎದುರಿಸುವುದು ಹೇಗೆ ಮತ್ತು ಉತ್ತಮ ಜೀವನ ನಡೆಸುವುದು ಹೇಗೆ ಎಂಬುದನ್ನು ಕಲಿಯುತ್ತೇವೆ.

ಪ್ರಶ್ನೆ 17: ಅಹಂಕಾರ ಮತ್ತು ಅಹಂಭಾವದ ಸಂವೇದನೆಗಳನ್ನು ಅನುಭವಿಸಲು ಶಕ್ರಾಗಲು ಮನಸ್ಸು ಬಹಳ ಸೂಕ್ಷ್ಮವಾಗುವ ಅವಶ್ಯಕತೆ ಇದೆಯೇ?

ಗೋಯಂಕಾಜಿ : ಅಹಂಭಾವ ಮತ್ತು ಅಹಂಕಾರವು ನಮ್ಮೋಗಿನ ಇಲ್ಲಾ ಮಲೀನತೆಗಳ ಮೂಲ. ನೀವು ಬಹಳ ಸೂಕ್ಷ್ಮವಾಗಿಲ್ಲದ್ದರೂ, ನಡೆಯುತ್ತಿರುವ ಎಲ್ಲದರ ಅರಿವು ನಿಮಗಿರುತ್ತದೆ. ಅಹಂಭಾವ ಬರುತ್ತಿದೆ ಎಂಬುದನ್ನು ಅರಿಯಲು ನೀವು ಶಕ್ರಾದರೆ, ಈ ಶತವರ್ಷದ ಸ್ವಲ್ಪಿಕೊಳ್ಳಿ. ಅದರೆ ಜೊತೆಗೆ ಯಾವ ರೀತಿಯ ಸಂವೇದನೆಗಳು ಬರುತ್ತಿದ್ದೋ ಅವಗಳನ್ನು ಗಮನಿಸಿ ಮತ್ತು ಅನುಭವಿಸಿ. ಯಾವುದೇ ಸಂವೇದನೆಗಳು ಬಂದರೂ ಅವು ಈಗ ಅಹಂಕಾರ ಮತ್ತು ಅಹಂಭಾವಕ್ಕೆ ಸಂಬಂಧಿಸಿರುತ್ತವೆ.

ಪ್ರಶ್ನೆ 18: 20 ದಿನಗಳ ಅಧಿಕ ದೀರ್ಘ ಕಾಲದ ಶಿಬಿರಗಳಲ್ಲಿ ಭಾಗವಹಿಸುವ ಅವಶ್ಯಕತೆ ಇದೆಯೇ?

ಗೋಯಂಕಾಜಿ : ನೀವು ಧ್ಯಾನದಲ್ಲಿ ಪ್ರಗತಿ ಮೊಂದಲು 20 ದಿನಗಳ ಶಿಬಿರಗಳಲ್ಲಿ ಭಾಗವಹಿಸಲೇ ಬೇಕು ಎಂಬುದು ಅತ್ಯಾವಶ್ಯಕವೇನ್ನಲ್ಲ. ನಿಮ್ಮ ದಿನನಿತ್ಯದ ಸಾಧನೆಯಿಂದ ಮತ್ತು ವಿಪಶ್ಯನವನ್ನು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬ್ದವರಿಂದ ಪ್ರಗತಿಯನ್ನು ಸಾಧಿಸಬಹುದು. ಆದರೂ, ಮುಂದೆ ನಿಮಗೆ ಸಮಯ ಸಿಕಾಗ್, ದೀರ್ಘಕಾಲದ ಶಿಬಿರಗಳಲ್ಲಿ ಭಾಗವಹಿಸುವ ಅಗತ್ಯಕತೆ ಇದೆಯೇ?

ಶಕರಾಗುತ್ತೀರಿ.

ಪ್ರಶ್ನೆ 19: ಇನ್ನೊಬ್ಬರ ಬಗ್ಗೆ ಹೋಪ, ಕಡು ಹಗೆತನ ಮತ್ತು ಹೊಟ್ಟಿಕ್ಕೆ ವಿಪಶ್ಯನದ ಅಭಾಸದಿಂದ ಕರಗುವುದಿಲ್ಲ. ಹಾಗಾದರೆ ಏನು ಮಾಡಬೇಕು?

ಗೋಯಂಕಾಚಿ : ನಿಮ್ಮ ವಿಪಶ್ಯನದ ಅಭಾಸವನ್ನು ಬಲಪಡಿಸಿಕೊಳ್ಳಿ. ನೀವು ವಿಪಶ್ಯನ ಮಾಡುತ್ತಿದ್ದೀರಿ, ಆದರೆ ಮಲಿನತೆಗಳು ಕೆಡಿಮೆಯಾಗುತ್ತಿಲ್ಲ ಎಂದರೆ ನಿಮ್ಮ ಅಭಾಸದಲ್ಲಿ ಎಲ್ಲೋ ತಪ್ಪಿದೆ. ಸಂವೇದನೆಗಳನ್ನು ಗಮನಿಸಿ ಮತ್ತು ಸಮರ್ಥಿಸಿದಿರಿ. ಅದಷ್ಟೇ ಇದೇ ವಿಪಶ್ಯನ.

ಪ್ರಶ್ನೆ 20: ಮೈತ್ರಿ (ಮತ್ತು) ಕೊಡಬೇಕಾದರೆ ನಿಮ್ಮ ಗಮನ ಎಲ್ಲಿರಬೇಕು? ನಾವು ಸಂವೇದನೆಗಳ ಜೊತೆಗಿರಬೇಕೇ ಅಥವಾ ಉಸಿರಿನ ಜೊತೆಗಿರಬೇಕೇ?

ಗೋಯಂಕಾಚಿ : ಅದು ಸಂದರ್ಭವನ್ನು ಅವಲಂಬಿಸಿರುತ್ತದೆ. ಹೊರಗೆ ಮತ್ತು ಒಳಗೆ ಶರೀರ ತರೆದುಕೊಂಡಿದ್ದರೆ, ಸಂಪೂರ್ಣ ಭಂಗ ಸ್ತಿರಿಯನ್ನು ತಲುಪಿದ್ದರೆ, ಕೇಂದ್ರ ಭಾಗದಿಂದ (ಹದಯ-ಪಥ್ತ) ಧ್ಯಾನ ಮಾಡಿ ಮೈತ್ರಿ ಕೊಡಿ. ಇಲ್ಲ ಅಂದರೆ ಎಲ್ಲಿಲ್ಲ ಸಂವೇದನೆಗಳಿವಯೋ ಅಲ್ಲಿ ಅವಗಳ ಜೊತೆಗಿರಿ. ಆದರೆ ಸಂವೇದನೆಗಳು ಅಹಿತಕರವಾಗಿರಬಾರದು. ಏಕೆಂದರೆ ನಿಮ್ಮ ಮತ್ತು ಆಗ ಶಕ್ತಿಯತವಾಗಿರುವುದಿಲ್ಲ. ಜೊತೆಗೆ, ನೀವೇ ಅಸಂಚೋಡಿದಿರುವಾಗ, ಸಂತೋಷದ ಅನುಭವವನ್ನು ಇತರರೊಡನೆ ನೀವು ಹಂಚಿಕೊಳ್ಳಲು ಹೇಗೆ ಸಾದ್ಯ? ನೀವು ಅಹಿತಕರ ಸಂವೇದನೆಗಳಿಂದ ಸಂಪೂರ್ಣ ಮುಕ್ತವಾದಾಗ ಮಾತ್ರ ಮೈತ್ರಿಯ ಅಭಾಸ ಮಾಡಬೇಕು. ಆಗ ನೀವು ಯಾವುದೇ ಸ್ಥಾನದಲ್ಲಿ ಸಂವೇದನೆಗಳನ್ನು ಗಮನಿಸಬಹುದು. ಆದಾಗ್ಯಾ ಕೇಂದ್ರ ಅಶ್ವತ್ತಮವಾದ ಸ್ಥಾನ. ಇಲ್ಲಿದ್ದರೆ, ಸೂಕ್ತ ಸಂವೇದನೆಗಳು ಪಕ್ಷಗಳಿಷ್ಟವ ಯಾವುದೇ ಸ್ಥಾನ ನಡೆಯುತ್ತದೆ.

ಪ್ರಶ್ನೆ 21: ಗೃಹಸ್ಥ ಪರಿತ್ಯಾಗದ ಪಾರಮಿಯನ್ನು (ಮುಕ್ತಿಗೆ ಮುನ್ನಡೆಸುವ ಗುಣವನ್ನು) ಮೂರಣಗೊಳಿಸುವುದು ಹೇಗೆ?

ಗೋಯಂಕಾಚಿ : ಬೌದ್ಧ ದೇಶಗಳಲ್ಲಿ ವಾಸಿಸುವ ಜನರು, 7 ದಿನಗಳು 10ದಿನಗಳ ವರೆಗೆ ಸಾಮಾಜಿಕ ವ್ಯವಹಾರಗಳನ್ನು ಪರಿಶೈಖಿಸುತ್ತಾರೆ. ಅವರು ಮನೆಯನ್ನು ಬಿಟ್ಟು ಬಿಕ್ಕಿಗಳ ಜೀವನ ನಡೆಸುತ್ತಾರೆ. ಈ ಅಭಾಸಕ್ಕೆ ಪೂರ್ಕವಾದ ಸಂಸ್ಕಾರಗಳು ನಿಮ್ಮ ದೇಶದಲ್ಲಿ ಪೂರಂಭವಾಗಿಲ್ಲ. ನೀವು ಮನೆ ಬಿಟ್ಟು ಹತ್ತು ದಿನದ ಶಿಬಿರಕ್ಕೆ ಧ್ಯಾನ ಕೇಂದ್ರಕ್ಕೆ ಬರುವುದೇ ನಿಮ್ಮ ನ್ಯಾಮ ಪಾರಮಿ, (ಪರಿತ್ಯಾಗದ ಗುಣ). ಮನೆ ಬಿಟ್ಟು ಬಂದು ನೀವು ಭಿಕ್ಷುಗಳ ಜೀವನ ನಡೆಸುತ್ತಿರಿ. ಕೊಟ್ಟಿದ್ದನ್ನು ಆಯ್ದುಹುಲ್ಲದ ಸೇವಿಸುತ್ತಿರಿ. ಇದನ್ನು ಅರ್ಥಮಾಡಿಕೊಂಡು ನೀವು ಶಿಬಿರದಲ್ಲಿ ವಾಸಿಸಿದರೆ ನೀವು ನಿಧಾನವಾಗಿ ಈ ಪಾರಮಿಯನ್ನು ಪಕ್ಷಗೊಳಿಸಿಕೊಳ್ಳುತ್ತೀರಿ.

ಪ್ರಶ್ನೆ 22: ಬರಿ ಧ್ಯಾನ ಮಾಡಿದರೆ ಸಾಕಾಗುವುದಿಲ್ಲವೇ? ಸೇವೆ ಮಾಡುವುದು ಮುಖ್ಯವೇ?

ಗೋಯಂಕಾಚಿ : ಸೇವೆ ಮುಖ್ಯವಾಗುತ್ತದೆ. ಏಕೆಂದರೆ, ಒಂದು ಅಥವಾ ಎರಡು ಶಿಬಿರಗಳನ್ನು ಪೂರ್ತಿಸಿ ಬಿಟ್ಟ ಧ್ಯಾನ ಸಾಧಕನು ಸೇವೆ ಮಾಡಲು ಬಂದಾಗ, ಅವನು ಶಿಬಿರಗಳಲ್ಲಿ ಕಲಿತಿದ್ದನ್ನು ಅಭರಣಕ್ಕೆಯಲ್ಲಿಡುವ ಅವಕಾಶ ದೊರೆಯುತ್ತದೆ. ಧರ್ಮವಾತಾವರಣದಲ್ಲಿ ಸೇವೆ ಮಾಡುವಾಗ ಅವನ ಪ್ರತಿಕ್ರಿಯೆ ಮಾಡುವ ಮನಸು ನಿಧಾನವಾಗುತ್ತದೆ. ಅವನು ಪಕ್ಷವಾಗುತ್ತಾನೆ. ಅವನು ತಪ್ಪ ಮಾಡಿದರೂ ಸಹ ಬಹುಬೀಗೆ ಎಚ್ಚರಿಗೊಳ್ಳುತ್ತಾನೆ. “ಬಿ! ಧ್ಯಾನ ಸಾಧಕರ ಜೊತೆ ನಾನು ಪೋಲೀಸಿನವನಂತೆ, ರಚನೆತನದಿಂದ, ದಾಷ್ಟುದಿಂದ ನಡೆದುಕೊಂಡೆ.”

ಎರಡನೆಯ ಉಪಯೋಗವೆಂದರೆ, ಸೇವೆಯ ಜೊತೆಗೆ ಧ್ಯಾನ ಮಾಡುವ ಅವಕಾಶ ದೊರೆಯುತ್ತದೆ. ಏಕೆಂದರೆ 24 ಗಂಟೆಯೂ ನೀವು ಸೇವೆ ಮಾಡುವುದಿಲ್ಲ. ಆದ್ದರಿಂದ ನೀವು ಸೇವೆ ಮಾಡುತ್ತಿರು ಮತ್ತು ಧ್ಯಾನವನ್ನು ಮಾಡುತ್ತಿರು. 10 ದಿನದ ಶಿಬಿರದಲ್ಲಿ ಧ್ಯಾನ ಮಾಡಿದಾಗ ಸಿಗುವುದ್ದೇ ಪ್ರಯೋಜನವನ್ನು ನೀವು ಸೇವೆ ಮಾಡಿದಾಗಲೂ ಪಡೆಯುತ್ತಿರು. ಇದು ನನ್ನ ಮತ್ತು ಇತರರ ಅನುಭವವೂ ಆಗಿದೆ.

ಎಲ್ಲರೂ ಧರ್ಮದಲ್ಲಿ ಚನ್ನಾಗಿ ಪಕ್ಷವಾಗಿ! ಎಲ್ಲರೂ ಸಂತೋಷವಾಗಿರಿ!

ವಂತಿಗೆ : ವಾರ್ಷಿಕ : ರೂ.30, ಆಜೇವ : ರೂ.500. ವಂತಿಗೆ ಸಂದಾಯ ಮಾಡಬೇಕಾದ ಬ್ಯಾಂಕ್ ಶಾತೆ :3194101004234; IFSC code:CNRB0003194;
ಕೆಸರಾ ಬ್ಯಾಂಕ್, ನಾಗರಬಾವ, ಬೆಂಗಳೂರು. ಶಾತೆದಾರರು:ಕನಾರ್ಕಾಟಕ ವಿಪಶ್ಯನ ಪ್ರಕಾರ ಸಮಿತಿ. ಹಣ ಸಂದಾಯದ ವಿವರ ಮತ್ತು ಪ್ರತಿಕ್ರಿಯೆ ಕಳುಹಿಸಬೇಕಾದ
ಅಂಚ ವಿಳಾಸವನ್ನು ಶ್ರೀಮತಿ ಪುಷ್ಟಿ ಎಸ್. ಮೋ.ಸಂ:7337734934 ಗೆ ಎಸ್.ಎವ್.ಎಸ್.ಮಾಡಿರಿ.

ಮುದ್ರಕರು: ಬಿ.ಪ್ರಿಯೇಶ ಪುಮಾರ, ಪ್ರಕಾಶಕರು: ಶ್ರೀಮತಿ ಆರ್. ಕಂಪಂಜುತ್ತಿ ಕನಾರ್ಕಾಟಕ ವಿಪಶ್ಯನ ಪ್ರಕಾರ ಸಮಿತಿ. ಮುದ್ರಣ: ಬರಿ ಆರ್ಥಿಕ ಸ್ವಿಂಟ್, 4ನೇ ತಿರುವು, ಕೆ.ಹೆಚ್.ಬಿ.ಕಾರ್ಲೋಸ್, ದಾವಣಗೆರೆ-2. ಪ್ರಕಾಶಕರು: ಕನಾರ್ಕಾಟಕ ವಿಪಶ್ಯನ ಪ್ರಕಾರ ಸಮಿತಿ ಟಿಪ್ಪಣಿ #93, 30ನೇ ಅಡ್ಡರಸ್ಟ್, ಬನಶಪ್ತಿ 2ನೇ ಹಂತ, ಬೆಂಗಳೂರು-560070.

ಸೂರವ ಸಂಪಾದಕರು: ಜಿ.ಪಿ.ಗೋಲೀವಿಂದಪ್ಪ, ಮೋ.ಸಂ:9448588789.

Printed by B.Pradeep Kumar, Published by Smt. R. Chandramathi on behalf of Karnataka Vipassana Prachara Samithi Trust and Printed at: Airani Offset Printers, 4th Cross, K.H.B.Colony, Davangere-2 and Published at Karnataka Vipassana Prachara Samithi Trust, #93, 30th Cross, Banashankari 2nd Stage, Bengaluru - 70. Editor: GT. Govindappa,

ಮುದ್ರಿತ ವಿವರ
ಗೆ,

ತೆರೆದ-ಅಂಚ

ಇಂದ:

ಕನಾರ್ಕಾಟಕ ವಿಪಶ್ಯನ ಪ್ರಭಾರ ಸಮಿತಿ ಟಿಪ್ಪಣಿ
#93, 30ನೇ ಅಡ್ಡರಸ್ಟ್, ಬನಶಪ್ತಿ 2ನೇ ಹಂತ,
ಬೆಂಗಳೂರು-560070.

ವಿಪಶ್ಯನ ವಾರ್ತೆ, ಸಂಪುಟ 3, ಸಂಚಿಕೆ 5, 10, ಸೆಪ್ಟೆಂಬರ್, 2017

ಘಟ್ಟ ಪ್ರಮಾಣ, ಬೆಂಗಳೂರು

10 ದಿನದ ಶಿಬಿರಗಳು: 2017 ಜುಲೈ 12-23, 26-6 ಆಗಸ್ಟ್ 9-20, ಸೆಪ್ಟೆಂಬರ್ 7-18, ಅಕ್ಟೋಬರ್ 4-15, 18-29, ನವೆಂಬರ್ 15-26, 29-10 ಡಿಸೆಂಬರ್ 13-24. ಮೂರು ದಿನದ ಶಿಬಿರ: ಸೆಪ್ಟೆಂಬರ್ 21-24, 28-31 ಡಿಸೆಂಬರ್. ಏರಡು ದಿನದ ಶಿಬಿರ: ನವೆಂಬರ್ 10-12. ಸತಿಪತ್ತಾನ್ ಶಿಬಿರಗಳು: ಆಗಸ್ಟ್ 28-5 ಸೆಪ್ಟೆಂಬರ್, ನವೆಂಬರ್ 1-9. ವಿಳಾಸ: ಧಮ್ಮ ಪಘುಲ್, ಅಲೂರು, ದಾಸಪುರ ಹೋಳಿ, ಬೆಂಗಳೂರು. ರಾಷ್ಟ್ರೀಯ ಹೆದ್ದಾರ್ಥಿ-4ರಲ್ಲಿ, ಒಂದಾಲು ಡ್ರಾಗ್ ಕಾರ್ಫೆನಿಯ ಹತ್ತಿರ ಇಳಿದ್ದು ಅದರ ವಿದುರು ರಸ್ತೆಯಲ್ಲಿ ಮಾರ್ಕೆಟ್ ಕಾಸ್ಟ್ ಬಂದರೆ ಆಂಟೆಲಿಕ್ ಸಿಗ್ನಲ್‌ವೆ. ಬೆಂಗಳೂರು ಸಿಟಿ (ಕಂಪೆನ್‌ಗೌಡ) ಬಸ್ ನಿಲ್ದಾಂದಿಂದ ನಗರ ಸಾರಿಗೆ ಬಸ್ ಸಂಖ್ಯೆ: 256, 258, 258. ದೂ. 080-23712377, ಮೊಬೈಲ್: 7829912733, 8861644284, 9972588377, ಇ-ಮೆಲ್: info@paphulla.dhamma.org; website: www.dhamma.org.

ಬೆಂಗಳೂರಿನಲ್ಲಿ ಸಾಮಾಂತಿಕ ಸಾಧನಾ ಶಿಬಿರಗಳ ಮಾಹಿತಿ

ಪ್ರತಿ ಭಾಷುವಾರ: ಬಜಾರಿಗಳು: ಬೆಂಗಳ್ಗೆ 8.30 ರಿಂದ 9.30ರವರೆಗೆ, ಸುರೇಶ್/ರಾಜೇಶ್‌ಪ್ರೆಸ್ - 98867 75401 ಸಜಾಪುರ ರಸ್ತೆ: ಬೆಂಗಳ್ಗೆ 9.00 ರಿಂದ 10.00, ನಿಮಲ್ ಹೋಟ್‌ಲ್ - 93412 22999, ಸಾತ್ತಿ-93426 75811, ಒಂದಾಲ್‌ಪ್ರೆಸ್‌ಶಿಪ್‌ರ ನಗರ ಬೆಂಗಳ್ಗೆ 8.00 ರಿಂದ 9.00ರವರೆಗೆ, ಶ್ರೀ ಮಂಜನಾಥ: 098451 71600, ಹೇಮಂತ: 074118 74462, ಮಲ್ಲೇಶ್ವರಂ: 8.30ರಿಂದ 9.30ರವರೆಗೆ, ಶ್ರೀ ದಿನೇಶ್ ಪುಮಾರ್ - 99452 38441 ಕಿಂಗ್‌ರೆ: ಸಂಚೆ 4.30ರಿಂದ 5.30ರವರೆಗೆ, ವಸಂತ ಜಾಜೋ-98453 95152, 98445 29309. ಆರ್.ಎಂ.ವಿ. 2ನೇ ಹಂತ: ಬೆಂಗಳ್ಗೆ 7.50ರಿಂದ 9.00ರವರೆಗೆ, ಶ್ರೀ ತಾರ್ಕ್ ಗೋರಾಡಿಯಾ-99454 58593.

ಪ್ರತಿ ಶನಿವಾರ: ವಿಜಯಿಗಳು: ಸಂಚೆ 6-00 ರಿಂದ 7-00ರವರೆಗೆ, ತುಕಾರಾಮ್ - 97433 63339, ಪವನ್‌ಕುಮಾರ್ - 77607 52220.

ಪ್ರತಿ ಮೊದಲ ಭಾಷುವಾರ: ವೈಟ್‌ಪೈಲ್‌: ಬೆಂಗಳ್ಗೆ 9-30 ರಿಂದ 10-30ರವರೆಗೆ, ಶ್ರೀಮತಿ ವಲ್ಲಿರ್/ರಾಜೇಶ್ ಮೋ: 97403 22447

ಬೆಂಗಳೂರಿನಲ್ಲಿ ಸಾಮಾಂತಿಕ ಸಾಧನೆಗಳ ಬಗ್ಗೆ ಮಾಹಿತಿ ತಿಳಿಯಲು ವರ್ಬ ವಿಳಾಸ: http://www.paphulla.dhamma.org/os/paphulla_sittings.htm

ಒಂದು ದಿನದ ಶಿಬಿರಗಳ ಮಾಹಿತಿ

ಬೆಂಗಳೂರು: ಪ್ರತಿ ಭಾಷುವಾರ 10 ರಿಂದ 4 ಗಂಟೆ, ಧಮ್ಮ ಪಘುಲ್, ಅಲೂರು. ಮೈಸೂರು: ಪ್ರತಿ ತಿಂಗಳು 4ನೇ ಭಾಷುವಾರ. ಸಂಪರ್ಕ ಸಂಖ್ಯೆಗಳು: 9481149553, 99801005309. ಉಡುಪಿ: ಪ್ರತಿ ತಿಂಗಳು ವರದನೇ ಭಾಷುವಾರ. ಸಂಪರ್ಕ ಸಂಖ್ಯೆಗಳು: 9980897955 / 9449773942 9481149553. ದಾವಣಗೆರೆ: ಪ್ರತಿ ತಿಂಗಳು ಕೊನೆ ಭಾಷುವಾರ. ಸಂಪರ್ಕ ಸಂಖ್ಯೆಗಳು: 9844245111 / 9986962762 9448588789 ಮುಂಬ್ರಿಃ್: ಪ್ರತಿ ತಿಂಗಳು ಮೂರನೇ ಭಾಷುವಾರ. ಸಂಪರ್ಕ ಸಂಖ್ಯೆ: 9880661506

10 ದಿನದ ಶಿಬಿರದಲ್ಲಿ ಭಾಗವಹಿಸಲು ಅನ್ನಾರ್ನೆ ಸೋಂಡೆಸ್ ಸಹಾಯಕಾಗಿ ಸಂಪರ್ಕಿಸಿ. ಬಿಳಾರಿ: ಎ.ಮುಲ್ಕಾಜುಫ್‌ನಿಪ್ಪ, ಮೋ.ಸಂ. 9449511217.

ಬೆಂಗಳೂರು: ಏ.ಮುಲ್ಕಾಜುಫ್‌ನಿಪ್ಪ, ಮೋ.ಸಂ. 9449773353.

ದಾವಣಗೆರೆ: ಉಡುಪಿ ವಿಶ್ವಮಾರ್, ಮೋ.ಸಂ. 9739314581 (ಮೇಸೇಚ್ ವಾಡಿ, ಅವರೆ ಕರೆ ವಾದುತ್ತಾರೆ.) ಜಿ.ಟಿ.ಗೋಲೀವಿಂದಪ್ಪ, ಮೋ.ಸಂ. 9448588789.